

ಕನ್ನಡದಲ್ಲಿ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತರಕಗಳು\*

ඒ.ඩු.එස්. මූදරා

ಶ್ರೀ ಸಾಮಾನ್ಯನಿಗೆ ವಿಚಾಳನ ಮತ್ತು ತಂತ್ರಜಾಳನದ ಬಗೆಗಿನ ಅರಿವು ಪತ್ತಿಕೆ ಮತ್ತಿತರ ಮಾಡುವುಗಳ ಮೂಲಕ ಕುತ್ತಾಹಲ ಕೆರಳಿಸುವಷ್ಟುದರು ಆಗುತ್ತಿದೆ. ಕುತ್ತಾಹಲ ತಣಿಸಲು ಮತ್ತು ಜೀವನದ ಅವಶ್ಯಕತೆಗಳಿಗೆ ಸಂಬಂಧಿಸಿದಷ್ಟುದರು ತಂತ್ರಜಾಳನ ಮತ್ತು ವಿಚಾಳನ ವಿಷಯ ಅರಿಯಲು ನಮಗೆ ಜನಪ್ರಿಯ ವಿಚಾಳನ ಮತ್ತು ತಂತ್ರಜಾಳನ ಪ್ರಸ್ತರಕಗಳು ಮತ್ತು ಪತ್ತಿಕೆಗಳು ಅವಶ್ಯಕ. ಇಲ್ಲಿ ‘ಜನಪ್ರಿಯ’ ಅಂದರೆ ತಜ್ಞನಲ್ಲಿದ ಶ್ರೀ ಸಾಮಾನ್ಯ ಸುಲಭದಲ್ಲಿ ಗೃಹಿಸುವ ರೀತಿಯಲ್ಲಿ, ಅಂದರೆ ಕನಿಷ್ಠ ತಾಂತ್ರಿಕ ಭಾಷೆ, ಸಂಕೇತ ಮತ್ತು ಸಂಕೀರ್ಣತೆ, ಹೆಚ್ಚಿ ವಿವರಣೆ, ಚಿತ್ರ ಮತ್ತು ಆಕಷಣ ನಿರೂಪಣೆ ಹೊಂದಿದ್ದ ಶ್ರೀ ಸಾಮಾನ್ಯನ ಅವಶ್ಯಕತೆ ಮತ್ತು ಉಪಯುಕ್ತತತೆಗನುಗುಣವಾಗಿ ಪ್ರಕಟಿಸಿರುವ ಲೇಖನ ಮತ್ತು ಪ್ರಸ್ತರ ಎನ್ನಬಹುದು. ಈ ರೀತಿಯ ಜನಪ್ರಿಯ ವಿಚಾಳನ ಮತ್ತು ತಂತ್ರಜಾಳನ ಸಾಹಿತ್ಯವು ಹೆಚ್ಚಾಗಿ ಸಾಮಾನ್ಯ ವಿಚಾಳನ ಸಾಹಿತ್ಯ, ವಿಸ್ತಾರಣಾಕಾರ್ಯಗಳಲ್ಲಿ ಬಳಸುವ ಕೈಪ್ಪಿಡಿಗಳು, ಕಸುಬಿಗೆ ಸಂಬಂಧಿಸಿದ ತಾಂತ್ರಿಕ ಪ್ರಸ್ತರಕಗಳು, ದಿನಪತ್ತಿಕೆಗಳ ಪ್ರರಬಣಗಳಲ್ಲಿ, ವಿಶ್ವಕೋಶ ಮತ್ತಿತರ ಸಂದರ್ಭಗಳೇವಾ (ಪರಾಮರ್ಶನ) ಗ್ರಂಥಗಳಲ್ಲಿ, ‘ಜನಪ್ರಿಯ’ ವಿಚಾಳನ ನಿಯತಕಾಲಿಕೆ ಹಾಗು ಪ್ರಸ್ತರಕಗಳಲ್ಲಿ ರೂಪುಗೊಂಡಿದೆ.

ನಾವು ಇಂದು ವಿಚಾಳನ್ ಮತ್ತು ತಂತ್ರಜ್ಞಾನದ ಯುಗದಲ್ಲಿದ್ದೇವೆ. ನಮ್ಮ ದೇಶ ವಿಚಾಳನ್ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದ ಕೊಡುಗೆಗಳು ನೇರವಾಗಿ ಮತ್ತು ಪರೋಕ್ಷವಾಗಿ ಹಾಗೂ ನಿರಂತರವಾಗಿ ಶ್ರೀ ಸಾಮಾನ್ಯನನ್ನು ತಲುಪುತ್ತಲಿವೆ. ವಿಚಾಳನ್ ಮತ್ತು ತಂತ್ರಜ್ಞಾನದ ಪ್ರಭಾವ ವಲಯದಿಂದ ಹೊರಗೆ ನಾಗರಿಕ ಬದುಕುವುದನ್ನು ಇಂದು ಕಲ್ಪಿಸಲೂ ಸಾಧ್ಯವಿಲ್ಲ. ಆದ್ದರಿಂದ ಇಂದು ವಿಚಾಳನ್ ಮತ್ತು ತಂತ್ರಜ್ಞಾನವನ್ನು ಆಯಾಕ್ಷೇತ್ರದ ತಜ್ಞರಿಗೆ ಮಾತ್ರ ಸಂಬಂಧಪಟ್ಟ ವಿಷಯ ಎಂದು ಪರಿಗಣಿಸಿ ನಾವು ದೂರವಿಡುವಂತಿಲ್ಲ. ವಿಚಾಳನ್ಕೆ ಹಲವು ಶತಮಾನಗಳ ರೋಚಕ ಇತಿಹಾಸವಿದೆ. ಅದು ಧರ್ಮ ಮತ್ತು ಪ್ರಭುತ್ವಗಳು ಒಟ್ಟಿದೆ ಪ್ರಭಲ ವಿರೋಧವನ್ನು ಏದುರಿಸಿ, ಮೌಳ್ಳವನ್ನು ಅವಿಚ್ಛಿನ್ನವಾಗಿ ವಿಂಡಿಸಿ, ತಂತ್ರಜ್ಞಾನಗಳ ಬೆಳವಣಿಗೆ ಬೆಸ್ತೇಲುಬಾಗಿ ಎಲ್ಲರನ್ನು, ಎಲ್ಲವನ್ನು ಒಳಗೊಂಡ ಒಂದು ನಿರಂತರ ಮತ್ತು ದೃತ್ಯ ಪ್ರವಾಹವಾಗಿ ಸದಾ ಬದಲಾವಣೆಗಳನ್ನು ಸ್ಥಿರಿಸುತ್ತ ದಾಪುಗಾಲಿನ ಪ್ರಗತಿಯನ್ನು ಸಾಧಿಸಿದೆ.

ಹಲವಾರು ಕಾರಣಗಳಿಗಾಗಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು/ ಮಾಹಿತಿಯನ್ನು ಬಯಸುತ್ತೇವೆ. ಈ ಮೊದಲೆ ತಿಳಿಸಿದಂತೆ ನಿಗೂಡತೆಯಿಂದ ಉಂಟಾದ ಕುತ್ಕಾಹಲ, ವಿಸ್ಯಯ ಮತ್ತು ಜ್ಞಾನಧಾರ ತಣೀಸಲಿಕ್ಕೆ ಮತ್ತು ಅದರಿಂದಾಗಿ ದೊರೆಯುವ ಆತ್ಮ ತೃಪ್ತಿಗೆ. ನಮ್ಮಲ್ಲಿ ಸಾಭಾವಿಕವಾಗಿ ಉಂಟಾಗುವ ಅನುಮಾನ ಮತ್ತು ಉದ್ದೇಶವ

ಕನ್ನಡದಲ್ಲಿ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವುದಕ್ಕೆ ಹಾಗು ನಿತ್ಯ ಬದುಕಿನ ಅವಶ್ಯಕತೆಗಳ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ಪಡೆಯಲು ಕೂಡ ಜನಪ್ರಿಯ ವಿಚಾಳನ ಬೇಕಾಗುತ್ತದೆ. ಉದಾಹರಣೆಗೆ ನಾವು ಉಪಯೋಗಿಸುವ ವಸ್ತು ಮತ್ತು ಸಲಕರಣೆಗಳ ಇತಿಮಿತಿ ಮತ್ತು ಉಪಯೋಗಗಳನ್ನು ತಿಳಿಯಲು ಸ್ವಲ್ಪ ಚಾಳನ ಅವಶ್ಯಕ. ಅಂತೆಯೆ ಪರಿಸರ ನಾಶ, ಜೀವವೈದ್ಯತೆಯ ನಾಶ, ಪ್ರಗತಿ ಮಾದರಿಗಳು, ಇತ್ಯಾದಿ ಸಾಮಾಜಿಕ ಕಳೆಕಳಿ ಮತ್ತು ಎಚ್ಚರ ಮಾಡಿಸುವಲ್ಲಿ ಜನಪ್ರಿಯ ವಿಚಾಳನದ ಕೊಡುಗೆ ಶಾಪನೀಯ.

ರಾಷ್ಟ್ರ ನೀತಿ ಸಂಹಿತೆ ಸ್ವರೂಪ, ವಿಚಾಳನ ಮತ್ತು ತಂತ್ರಜ್ಞಾನ ಸಂಶೋಧನೆಯಲ್ಲಿ ಅಡಕವಾಗಿರುವ ಭವಿಷ್ಯದ ಬೆಳವಣಿಗೆಯ ದಿಕ್ಕು ಅರಿಯಲು, ವಿಚಾಳನ ಚಟುವಟಿಕೆಗಳ ಪರಿಚಯ ಮಾಡಿಕೊಳ್ಳಲು ಮತ್ತು ಸಂಶೋಧನೆಗಳ ಸಾಮಾಜಿಕ ಪ್ರಸ್ತುತತೆ ಚಚೆಯಲ್ಲಿ ಭಾಗವಹಿಸಲು, ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಮೊರೆ ಹೋಗಲೇ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ವಿಚಾಳನಿಗಳ/ತಂತ್ರಜ್ಞರ ಮತ್ತು ನಾಗರೀಕರ ನಡುವಳಿ ಅಂತರವನ್ನು ಕಡಿಮೆ ಮಾಡಿ ವೈಚಾಳನಿಕ ಮನೋಧಮನ, ದೃಷ್ಟಿ ಮತ್ತು ಸಂಸ್ಕಾರ ಹಾಗು ಸ್ವತಂತ್ರ ವಿಚಾರಪರತೆ ಬೆಳೆಸುವುದರ ಮೂಲಕ ಮೂಡನಂಬಿಕೆಗಳ ನಿಮೂಕಲನೆ ಮಾಡಿ ವಿಚಾಳನ ಸಾಕ್ಷರತೆ ಸಾಧಿಸಲು ವಿಚಾಳನ ಮತ್ತು

ತಂತ್ರಜ್ಞಾನ ಶ್ರೀ ಸಾಮಾನ್ಯನಿಗೆ ಹಿಂದೆಂದಿಗಿಂತಲು ಇಂದು ತುತ್ತಾಗಿ ಬೇಕಾಗಿದೆ.

ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಮಾಹಿತಿ ಪ್ರಸಾರದಲ್ಲಿ ಸಂವಹನ ಮಾಧ್ಯಮಗಳಾದ ಬಾನುಲಿ, ದೂರದರ್ಶನ, ಉತ್ಸವ, ತರಬೇತಿ ಕಾರ್ಯಾಗಾರ, ಜಾಥ, ಪ್ರದರ್ಶನ, ಸಂಗ್ರಹಾಲಯ, ತಜ್ಫರ ಉಪನ್ಯಾಸಗಳು, ವಿಸ್ತರಣಾ ಚಟುವಟಿಕೆಗಳು, ಮಾರ್ಗದರ್ಶನಗಳು ಮತ್ತು ಪತ್ರಿಕೆಗಳ ಮತ್ತು ನಿಯತಕಾಲಿಕೆಗಳ ಲೇಖನಗಳು ಗಮನಾರ್ಹವಾದ ಕಾರ್ಯಸಾಧಿಸಿದ್ದ ಗುರುತರ ಜವಾಬ್ದಾರಿ ಹೊಂದಿದ್ದರೂ ಈ ಕಾರ್ಯದಲ್ಲಿ ಪ್ರಸ್ತುಕಗಳು ತಮ್ಮದೇ ಆದ ವಿಶಿಷ್ಟತೆಯನ್ನ ಪಡೆದಿವೆ.

ಇಂತಹ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಕನ್ನಡದಲ್ಲಿ ಶ್ರೀ ಸಾಮಾನ್ಯನಿಗೆ ಎಷ್ಟರಮ್ಮೀಗೆ ಲಭ್ಯವಿಲ್ಲ? ಅಂತಹ ಪ್ರಸ್ತುಕಗಳೆಷ್ಟವೇ? ಯಾವಯಾವ ವಿಷಯದ ಬಗ್ಗೆ ಇವೆ? ಎಲ್ಲಿ ದೊರೆಯುತ್ತವೆ? ಇತ್ಯಾದಿ ವಿಶ್ಲೇಷಿಸುವುದೆ ಈ ಲೇಖನದ ಉದ್ದೇಶ. ಇಂತಹ ಪ್ರಸ್ತುಕಗಳನ್ನು ಶ್ರೀ ಸಾಮಾನ್ಯನಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಲೇಖಕ, ಪ್ರಕಾಶಕ, ವಿಶರಕ, ಮಾರಾಟಗಾರ (ಪ್ರಸ್ತುಕಗಳನ್ನು ಮತ್ತು ಗ್ರಂಥಾಲಯ ಕ್ಷೇತ್ರಗಳು ಈ ದಿಕ್ಕಿನಲ್ಲಿ ಎಷ್ಟು ಸಫಲವಾಗಿವೆ ಎಂಬುದನ್ನು ಪರಿಗಣಿಸುವುದು ಅವಶ್ಯಕ. ಈ ವ್ಯಾಪ್ತಿಯಲ್ಲಿ ಪತ್ತಪ್ರಸ್ತುಕಗಳನ್ನು ಮತ್ತು ಆಯಾ ಕ್ಷೇತ್ರಗಳ ವಿಶಿಷ್ಟ ಸಮಸ್ಯೆಗಳನ್ನು ಹೊರತು ಪಡಿಸಿದೆ. ಆದರೆ ಭಾಷಾಂತರಗಳು, ವೈಚಾಳನಿಕ ಕಥೆ ಕಾದಂಬರಿಗಳು ಮತ್ತು ವೈಚಾಳನಿಕ ಮನೋಧಮನ ಬೆಳೆಸಲು ಅನುವ ಮಾಡಿಕೊಡುವ ಪ್ರಸ್ತುಕಗಳನ್ನು ಹಾಗು ಕೃಷಿ ವಿಚಾಳನ ಮತ್ತು ವೈದ್ಯಶಾಸ್ತ್ರದ ಪ್ರಸ್ತುಕಗಳನ್ನು ನಾವು ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನದ ಗುಂಪಿಗೆ ಸೇರಿಸಿ ಪರಿಶೀಲಿಸಬಹುದು.

## ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಲೇಖಕರು

ಕನ್ನಡದಲ್ಲಿ ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ಸುಮಾರು 150 ವರ್ಷಗಳಲ್ಲಿ ಜನಪ್ರಿಯ ವಿಚಾಳನ್ ಸಾಹಿತ್ಯ ಹೆಚ್ಚಾಗಿ ಇಂಗ್ಲೀಷಿನಲ್ಲಿ ಮುಂದುವರೆದ ದೇಶಗಳಲ್ಲಿ ಸೀಮಿತ ಸುಶೀಲಿತರನ್ನು ಮಾತ್ರ ತಲುಪಿದೆ. ಅದೇ ಕಾರ್ಯಕ ಕನ್ನಡದಲ್ಲಿ ಸುಮಾರು 120 ವರ್ಷಗಳ ಹಿಂದೆ ಆರಂಭವಾಗಿ ಮತ್ತು ಸಾಕಷ್ಟು (ಅಂದರೆ ಸುಮಾರು 3000ಕ್ಕು ಹೆಚ್ಚು) ಪ್ರಸ್ತುಕಗಳು ಪ್ರಕಟಗೊಂಡಿವೆ ಎನ್ನುವುದು ಆಶ್ಚರ್ಯ ಮತ್ತು ಸಂತೋಷಗಳಿರದನ್ನು ಉಂಟು ಮಾಡುವ ವಿಷಯ. ಈ ಜನಪ್ರಿಯ ವಿಚಾಳನ್ ಸಾಹಿತ್ಯದ ಪ್ರಾಣ ಚರಿತ್ರೆಯಲ್ಲಿದ್ದರೂ ಹಲವು ಪ್ರಮುಖ ಮೈಲಿಗಲ್ಲಾಗಳನ್ನು ಇಲ್ಲಿ ನಮೂದಿಸುವುದು ಸೂಕ್ತ.

೧. ಮೊದಲ ಮುದ್ರಿತ ಕನ್ನಡ ಪ್ರಸ್ತುಕ ಎಂದು ಹೇಳಲಾದ ‘ಸಿರಿಗನ್ನಡ ನುಡಿಗನ್ನಡ’ ಪ್ರಕಟವಾದ (1839, ಪ್ರಕಟಣಾಕಾರ್ಯಕ, ಶ್ರೀರಂಗಪಟ್ಟಣ) ಸುಮಾರು 40 ವರ್ಷಗಳ ನಂತರ ಮೊದಲ ಜನಪ್ರಿಯ ವಿಚಾಳನ್ ಪ್ರಸ್ತುಕ “ವ್ಯವಸಾಯ ಕ್ರಮ ಬೋಧನೀ” (1879, ಅನು: ರಾಮಸ್ವಾಮಿ ಶಾಸ್ತ್ರಿ, ಬೆಂಗಳೂರು) ಪ್ರಕಟಗೊಂಡಿತು. (ಸಿರಿಗನ್ನಡ ನುಡಿಗನ್ನಡಕ್ಕಿಂತ ಮುಂಚೆ ವ್ಯಾಕರಣ ಮತ್ತಿತರ ಪ್ರಚಾರಕ್ಕೆ ಬಳಸುವ ಹೊತ್ತಿಗೆಗಳು ಸುಮಾರು 1917ರಿಂದಲೇ ಪ್ರಕಟಗೊಂಡಿರುತ್ತವೆ. ಹೆಚ್ಚಿನವು ಕೈಸ್ತ ಮಿಶನರಿಗಳಿಂದ ಮದರಾಸು, ಬಳಾರಿ, ಮಂಗಳೂರು, ಬೆಂಗಳೂರು ಮತ್ತು ಬಂಗಾಳದಿಂದ ಪ್ರಕಟಗೊಂಡು ಸಾಕಷ್ಟು ಇಂಗ್ಲಿಷ್ ಮತ್ತು ತೆಲುಗು ಲಿಪಿಯನ್ನು ಬಳಸಿವೆ). ಹತ್ತೊಂಬತ್ತನೆ ಶತಮಾನದ ಕಡೆಯ ಎರಡು ದಶಕಗಳು ಮತ್ತು 20ನೇ ಶತಮಾನದ ಮೊದಲನೆಯ ದಶಕದಲ್ಲಿ ವಿಶೇಷವಾಗಿ ಕೃಷಿ ವಿಚಾಳನ್ ಮತ್ತು ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸ್ತುಕಗಳು ಪ್ರಕಟಗೊಂಡಂತೆ ತೋರುತ್ತದೆ.

೨. ಭೌತಶಾಸ್ತ್ರ ಅಧ್ಯಾಪಕ ಬೆಳ್ಳಾವೆ ವೆಂಕಟನಾರಾಯಣಪ್ಪ ಮತ್ತು ಪವನ ಶಾಸ್ತ್ರ ತಜ್ಞ ನಂಗಪುರಂ ವೆಂಕಟೇಶ ಅಯ್ಯಂಗಾರ್ ಅವರುಗಳ ಉತ್ಸಾಹೀ ಪರಿಶ್ರಮದ ಫಲವಾಗಿ 1916ರಲ್ಲಿ ಸ್ಥಾಪಿತವಾದ ‘ಕನಾಟಕ ವಿಚಾಳನ್ ಪ್ರಚಾರಕೇ ಸಮಿತಿ’ (ಬೆಂಗಳೂರು) ಮತ್ತು ಅವರುಗಳೇ 1917ರಲ್ಲಿ ಆರಂಭಿಸಿದ ಪ್ರಥಮ ವಿಚಾಳನ್ ಮಾಸಪತ್ರಿಕೆ ‘ವಿಚಾಳನ್’ ಜನಪ್ರಿಯ ವಿಚಾಳನ್ ಸಾಹಿತ್ಯ ಚರಿತ್ರೆಯ ಅತ್ಯಂತ ಮುಖ್ಯವಾದ ಫೇಟ್ ಮತ್ತು ಅಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ತುಂಬಾ ಸಾಹಸಪ್ರಾಣ ಕಾರ್ಯಕಗಳು.

೩. ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕ ಸಂಖೆ 1932ರಲ್ಲಿ ಆರಂಭಿಸಿದ ‘ಪ್ರಚಾರೋಪನಾಸ ಮಾಲೆ’ ಪ್ರಸ್ತುಕಗಳು ಮುಂದೆ ಪ್ರಾರಂಭಿಸಿದ ‘ಪ್ರಸಾರಾಂಗ’ಕ್ಕೆ ಬೀಜಾಂಕುರವಾಗಿ ಜನಪ್ರಿಯ ವಿಚಾಳನ್ ಪ್ರಸ್ತುಕಗಳು ಸೇರಿದಂತೆ ನೂರಾರು ಸುಲಭ ಬೆಲೆಯ ಪ್ರಸ್ತುಕಗಳನ್ನು ಹೊರತೆರಲು ನಾಂದಿಯಾಯಿತು. ಮುಂದೆ ಇದೇ ಮಾದರಿಯ ಪ್ರಸಾರಾಂಗ ಪ್ರಕಟಣೆಗಳು ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಯಶೇಷವಾಗಿ ನಡೆದಿವೆ. ಇತ್ತೀಚಿನ ದಿನಗಳಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಸುಮಾರು 40 ಜನಪ್ರಿಯ ವಿಚಾಳನ್ ಪ್ರಸ್ತುಕಗಳನ್ನು ಪ್ರಕಟಿಸಿದೆ.

೪. ಸಂಖೆ ಸಂಸ್ಥೆಗಳಲ್ಲಿ ಹತ್ತಾರು ತಜ್ಞರು ಮಾಡಬಹುದಾದೆಂತ ಹೆಚ್ಚಿನ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದ ಎಂ.ಎಸ್.ಶ್ರೀಧರ್

ಕನ್ನಡದಲ್ಲಿ ಜನಪೀಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತರಗಳು

ಡಾ.ಶಿವರಾಮ ಕಾರಂತರ ಮೂರು ಸಂಪುಟಗಳ 'ಬಾಲಪ್ರಪಂಚ' (1939) ಮತ್ತು ನಾಲ್ಕು ಸಂಪುಟಗಳ 'ವಿಚಾಳನ್ ಪ್ರಪಂಚ'

(1959-64)      ಜನಪೀಯ      ವಿಚಾಳನ್      ಸಾಹಿತ್ಯಕ್ಕೆ      ದೊರಕಿದ      ಮಹತ್ವರ      ಕೊಡುಗೆಗಳು.

ಇ. ಸ್ವಾತಂತ್ರ್ಯ ಪ್ರಾರ್ಥನೆಯಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕನಾಕಟಕ ಸಂಪಾದ ವಿಚಾಳನ್ ಕಾರ್ಯಕ್ರಮಗಳು, ತದನಂತರದ ಸುಮಾರು 1940ರ ದಶಕದ ಸೆಂಟ್ರಲ್ ಕಾಲೇಜು ಅಧ್ಯಾಪಕರ ವಿಚಾಳನ್ ಪ್ರಚಾರ ಕಾರ್ಯಕ್ರಮಗಳು, ವಿಚಾಳನ್ ಸಾಹಿತ್ಯದ ಒಂದು ವಾಹಿನಿಯನ್ನು ಪ್ರತಿನಿಧಿಸಿದರೆ, ಅದೇ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ವಿಚಾಳನ್ ಕನಾಕಟಕ' ಪತ್ರಿಕೆಯ ಉದಯ ಮತ್ತು ಇದೇ ರೀತಿ ಇತರ ವಿಶ್ವವಿದ್ಯಾನಿಲಯಗಳಲ್ಲಿ ಅರಂಭಗೊಂಡ ವಿಚಾಳನ್ ಪತ್ರಿಕೆಗಳು ಮತ್ತೊಂದು ವಾಹಿನಿಯಾಗಿ ವಿಚಾಳನ್ ಸಾಹಿತ್ಯದ ಒಂದು ವಿಸ್ತರಣಾಕಾರ್ಯ ಮತ್ತು ಪತ್ರಿಕೆಗಳ ಫಳಕ್ಕಾವನ್ನು ಪ್ರತಿನಿಧಿಸುತ್ತವೆ.

ಇ. ಪ್ರಸ್ತುತ ಲಭ್ಯವಿರುವ ಪ್ರಸ್ತರಗಳಲ್ಲಿ ಅತೀ ಹೆಚ್ಚು ಅಂದರೆ ಸುಮಾರು 225 ಪ್ರಸ್ತರಗಳನ್ನು 1970ರಲ್ಲಿ ಸಾಫ್ಟಿಸಿದ ಬೆಂಗಳೂರಿನ ಕೆಷ್ಟಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಹೆಚ್ಚು ಪ್ರಚಾರ ಗಢಲಗಳಲ್ಲದೆ ಹೊರತಂದಿರುವುದು ಒಂದು ಮುಖ್ಯ ಅಂಶ.

ಇ. ಖಾಸಗಿ ಸಂಸ್ಥೆಗಳ ಪ್ರೇಕ್ಷಣೆ ಬೆಂಗಳೂರಿನ ಐ.ಬಿ.ಹೆಚ್. ಮತ್ತು ನವಕನಾಕಟಕ ಪಬ್ಲಿಕೇಷನ್ಸ್ ಪ್ರಮುಖವಾದುವು. ನವಕನಾಕಟಕ ಒಟ್ಟು ಪ್ರಕಟಿಸಿರುವ 1300 ಪ್ರಸ್ತರಗಳಲ್ಲಿ ಸುಮಾರು 160ಕ್ಕೂ ಹೆಚ್ಚು ಜನಪೀಯ ವಿಚಾಳನ್ ಪ್ರಸ್ತರಗಳನ್ನು ಇದುವರೆವಿಗೆ ಹೊರತಂದಿರುವುದಲ್ಲದೆ ವ್ಯವಸ್ಥಿತವಾದ ವಿತರಣೆ ಮತ್ತು ಮಾರಾಟ ಜಾಲ ಹೊಂದಿದ್ದ ಪರಿಣಾಮಕಾರಿಯಾಗಿ ಮಾರಾಟ ಮಾಡಿರುವುದು ಗಮನಾರ್ಹ. ಜೊತೆಗೆ ಕಾರಂತರ 'ಬಾಲಪ್ರಪಂಚ' ಮತ್ತು 'ವಿಚಾಳನ್ ಪ್ರಪಂಚ'ದಿಂದ ಅರಂಭಗೊಂಡ ವಿಚಾಳನ್ ವಿಶ್ವಕೋಶಗಳ ಪರಂಪರೆ ಬೆಂಗಳೂರು ವಿಶ್ವವಿದ್ಯಾಲಯದ 'ಜಾಳನ್ ಗಂಗೋತ್ತಿ'ಯ ಕೆಲವು (4) ಸಂಪುಟಗಳನ್ನೂ ಸೇರಿಸಿಕೊಂಡಂತೆ ಇತ್ತೀಚಿನ ನವಕನಾಕಟಕದ ಆಧುನಿಕ, ವಣಿಕರಂಜಿತ ಮತ್ತು ಸುಂದರವಾದ 'ಜಾಳನ್ ವಿಚಾಳನ್ ಕೋಶ' (1998)ದ ವರೆಗೆ ಪ್ರಮಾಣಿಸಿರುವುದು ಒಂದು ಹೆಮ್ಮೆಯ ಸಂಗತಿ.

ಆ. ಕನಾಕಟಕ ರಾಜ್ಯ ವಿಚಾಳನ್ ಮತ್ತು ತಂತ್ರಜ್ಞಾನ ಮಂಡಳಿ 1978ರಲ್ಲಿ ಅರಂಭಿಸಿದ ಮಾಸಿಕ 'ಬಾಲ ವಿಚಾಳನ್' ಮತ್ತು ಅದರೊಂದಿಗೆ 1980ರಲ್ಲಿ ಸಾಫ್ಟಪನೆಗೊಂಡ ಕನಾಕಟಕ ರಾಜ್ಯ ವಿಚಾಳನ್ ಪರಿಷತ್ (ಕ.ರಾ.ವಿ.ಪ) ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಜನಪೀಯ ವಿಚಾಳನ್ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದರ ಜೊತೆಗೆ ಸುಮಾರು 50ಕ್ಕೂ ಹೆಚ್ಚು ಜನಪೀಯ ವಿಚಾಳನ್ ಪ್ರಸ್ತರಗಳನ್ನು ಪ್ರಕಟಿಸಿ ಯಶಸ್ವಿಯಾಗಿ ಪ್ರಚಾರ, ವಿತರಣೆ, ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಿದೆ. ಈ ಹಿಂದೆ ಹೆಸರಿಸಿದ ವಿಚಾಳನ್ ನಿಯತಕಾಲಿಕೆಗಳ ವಾಹಿನಿಗೆ ಈಗಲೂ ಪ್ರಕಟಗೊಳ್ಳುತ್ತಿರುವ 'ಬಾಲ ವಿಚಾಳನ್' ಮತ್ತು ಕನ್ನಡ ವಿಶ್ವವಿದ್ಯಾನಿಲಯದ ಇತ್ತೀಚಿನ ವಷಟ್ಕಾಳಲ್ಲಿ ಅರಂಭಿಸಿದ 'ವಿಚಾಳನ್ ಸಂಗತಿ' ಪತ್ರಿಕೆಗಳು ಒಮ್ಮೆವಾದ ಸೇವೆದಂಡೆ.

ಕಳೆದ ಎರಡು ದಶಕಗಳ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ ಮತ್ತು ನೇರೆ ರಾಜ್ಯಗಳಲ್ಲಿ (ಭಾಷೆಗಳಲ್ಲಿ) ನಡೆದ ಹಲವಾರು ಕಾರ್ಯಕ್ರಮಗಳು ಮತ್ತು ಪ್ರಯೋಗಗಳು ಪ್ರೇರಣೆಯಾಗಿವೆ. ಅವುಗಳಲ್ಲಿ ಮುಖ್ಯವಾಗಿ ಕೇರಳ ಶಾಸ್ತ್ರ ವಿಚಾಳನ್ ಪರಿಷತ್ ಪ್ರೇರಣೆಯಿಂದ ಆರಂಭಗೊಂಡ ಕ.ರಾ.ವಿ.ಪ. ಮತ್ತು ಇತರ ರಾಜ್ಯಗಳಲ್ಲಿ ಅಂತಹ 25 ಸಂಸ್ಥೆಗಳು, ಭಾರತ ಜನ ವಿಚಾಳನ್ ಜಾಥಾ (1987), ವಿಚಾಳನ್ ಮತ್ತು ತಂತ್ರಜ್ಞಾನಗಳ ಸಂವಹನದ ರಾಷ್ಟ್ರೀಯ ಸಮಿತಿ (N.C.S.T.C), 35 ಸದಸ್ಯ ಸಂಸ್ಥೆಗಳನ್ನು ಹೊಂದಿರುವ ಅಭಿಲ ಭಾರತ ಜನತಾ ವಿಚಾಳನ್ ಸಂಪರ್ಕ ಜಾಲ (1990), ಅಭಿಲ ಭಾರತ ಜನತಾ ವಿಚಾಳನ್ ಕಾಂಗ್ರೆಸ್ (1989, 1990) ಮತ್ತು 1990ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಸಾಕ್ಷರತಾ ಆಂದೋಲನಕ್ಕಾಗಿ ರಚಿಸಿದ ಭಾರತ ಜಾಳನ್ ವಿಚಾಳನ್ ಸಮಿತಿ (B.C.V.S) ಮತ್ತು ಅದೇ ಇಲಾಖೆ ನಡೆಸಿದ ಭಾರತ ಜಾಳನ್ ವಿಚಾಳನ್ ಜಾಳ ಮುಖ್ಯವಾದುವು. ಕ. ರಾ. ವಿ. ಪ. ಮಾದರಿಯ ವೈದ್ಯ ಶಾಸ್ತ್ರ ಮತ್ತು ಗಣಕ (ವಿಚಾಳನ್) ಪರಿಷತ್ ಲೂ

ಇತ್ತೀಚಿನ	ವರ್ಷಗಳಲ್ಲಿ	ಹೆಚ್ಚು	ಕಾರ್ಯಕ್ರಮಗಳನ್ನು ಖಚಿತವಾಗಿವೆ.
----------	------------	--------	-----------------------------

ಜನಪ್ರಿಯ ವಿಚಾಳನ್ ಸಾಹಿತ್ಯದ ಈ ಸೂಲ ಪರಿಚಯದಿಂದ ಕನ್ನಡದಲ್ಲಿ ನೂರಾರು ವಿಚಾಳನ್ ಲೇಖಕರು ಮತ್ತು ಪ್ರಕಾಶಕರು ಸ್ಥಾಪಿತವಾಗಿ ತೊಡಗಿಸಿಕೊಂಡಿರುವುದು, ಅದರಿಂದಾಗಿ ಪ್ರಕಟಗೊಂಡ ಸುಮಾರು 3000ಕ್ಕೂ ಹೆಚ್ಚು ಪ್ರಸ್ತರಕಗಳು ನಮ್ಮು ಗಮನಕ್ಕೆ ಬಂದು ಒಂದು ರೀತಿಯಲ್ಲಿ ಲೇಖಕವರ್ಗ ಮತ್ತು ಪ್ರಕಾಶಕವರ್ಗ ನಮ್ಮು ಅಭಿನಂದನೆಗೆ ಅರ್ಹರೂ ಅನ್ವಯಿಸಿದರೂ ಕೆಲವು ನೂನತೆಗಳನ್ನು ಗಮನಿಸಬಹುದು. ಮೊದಲನೆಯದಾಗಿ ಲೇಖಕರಲ್ಲಿ ಒಮ್ಮತೇಕ ವಿಚಾಳನದ ಅಧ್ಯಾಪಕರಾಗಿದ್ದು, ತಜ್ಞ ಮತ್ತು ಸಂಶೋಧಕ ವಿಚಾಳನಿಗಳು ಜನಪ್ರಿಯ ವಿಚಾಳನ್ ಸಾಹಿತ್ಯದ ಬಗ್ಗೆ ಮಡಿವಂತಿಕೆ ತೋರಿಸಿದಂತಿದೆ. ಇದರಿಂದಾಗಿ ವಿಚಾಳನಿಗಳ ಮತ್ತು ನಾಗರೀಕರ ನಡುವಳಿ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಅಷ್ಟಾಗಿ ಈದೇರಿದಂತೆ ಕಾಣದು. ಎರಡನೆಯದಾಗಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಸ್ತರಕಗಳು ಬಹಳ ಕಡಿಮೆ ಮತ್ತು ಅವು ಇತ್ತೀಚಿಗಷ್ಟೇ ಬರತೊಡಗಿವೆ. ಮೇಲಾಗಿ ಇತರ ಮಾಧ್ಯಮಗಳಿಗೆ ಅಳವಡಿಸಬಹುದಾದ (ನಾಟಕ, ಪ್ರಯೋಗ, ಪ್ರತ್ಯಕ್ಷತೆ, ಇತ್ಯಾದಿ) ಪ್ರಸ್ತರಕಗಳು, ವೈಜ್ಞಾನಿಕ ಕಢೆ ಕಾದಂಬರಿಗಳು ಮತ್ತು ಕಸುಬಿಗೆ ನೇರವಾಗುವ ತಂತ್ರಜ್ಞಾನ ಪ್ರಸ್ತರಕಗಳು ತೀರ್ಕ ಕಡಿಮೆ. ಮೂರನೆಯದಾಗಿ ವಿಷಯದ ಅಂಶ್ಯಾಯಲ್ಲಿ ಶ್ರೀ ಸಾಮಾನ್ಯನ ಅವಶ್ಯಕತೆಗಳ ನಿರ್ಧಾರ ಮತ್ತು ಈಗಾಗಲೇ ಪ್ರಕಟಿಸಿರುವ ಪ್ರಸ್ತರಕಗಳ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಲ್ಕನೆಯದಾಗಿ ತುರ್ತು ಭಾಷಾಂತರಗಳು, ಸರ್ಕಾರದ ನಗದು ಖರೀದಿಯನ್ನು ಗಮನದಲ್ಲಿಟ್ಟು ಬರೆದ ಪ್ರಸ್ತರಕಗಳು ಮತ್ತು ತಜ್ಞರಲ್ಲಿದೆ ವರಿಂದ ಬರೆಯಿಸಿದ ಪ್ರಸ್ತರಕಗಳೂ ಹೇಳಿವಾಗಿವೆ. ಹೀಗಾಗಿ ಲಭ್ಯವಿರುವ ಕೆಲವು ಪ್ರಸ್ತರಕಗಳ ಗುಣಮಟ್ಟ ಪ್ರಶ್ನಾಪ್ರಯ ಎನ್ನುವ ಮಾತಿದೆ. ಶ್ರೀ ಸಾಮಾನ್ಯನಿಗೆ ಪ್ರಸ್ತರ ಆಂಶ್ಯಾಯಲ್ಲಿ ನೇರವಾಗಬಹುದಾದ ವಿಮರ್ಶೆಗಳು, ವಿಶೇಷಣೆಗಳು ಮತ್ತು ಇತರ ಮೌಲ್ಯಮಾಪನಕಾರ್ಯ ಜನಪ್ರಿಯ ವಿಚಾಳನ್ ಪ್ರಸ್ತರಕಗಳ ಬಗ್ಗೆ ಅಷ್ಟಾಗಿ ನಡೆದಿಲ್ಲ. ಒಟ್ಟನಲ್ಲಿ ಹೇಳುವುದಾದರೆ ವಿಷಯ ಮತ್ತು ರೂಪಗಳ ವೈಮಿದ್ಯತೆ ಕಡಿಮೆ. ಕಡೆಯದಾಗಿ ಜನಪ್ರಿಯ ವಿಚಾಳನ್ ಸಾಹಿತ್ಯವನ್ನೆ ಸಾಹಿತ್ಯತರ ಎಂದೋ ಅಧವ ಸ್ವಜನೇತರ ಎಂದೋ ಪರಿಗಣಿಸುವ ಒಟ್ಟು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿ, ಪ್ರರಶ್ವಾರ

ಕನ್ನಡದಲ್ಲಿ ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳು  
ಮತ್ತು ಉತ್ತೇಜನ ಜನಪ್ರಿಯ ವಿಚಾಳನ್ ಲೇಖಕರಿಗೆ ಇಲ್ಲ.

## ಪ್ರಸ್ತುಕೋಧ್ಯಮು

ಶ್ರೀ ಸಾಮಾನ್ಯನಿಗೆ ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳನ್ನು ಒದಗಿಸಿ ಕೊಡುವ ಕಾರ್ಯಕರ್ತೆ ನೂರಾರು ಲೇಖಕರ ಪಾತ್ರವನ್ನು ಗಮನಿಸಿದೆವು. ಇನ್ನು ಬರೆದ ಪ್ರಸ್ತುಕಗಳನ್ನು ಪ್ರಕಟಿಸಿ, ವಿತರಿಸಿ ಮಾರಾಟಮಾಡುವ ವ್ಯವಸ್ಥೆ ಅಂದರೆ ಪ್ರಸ್ತುಕೋಧ್ಯಮುದ ಪಾತ್ರವನ್ನು ನೋಡೋಣ. ಒಂದು ಪ್ರಸ್ತುಕ ಶ್ರೀ ಸಾಮಾನ್ಯನಿಗೆ ನೇರವಾಗಿ ಕೊಳ್ಳುವುದರಿಂದ ಪ್ರಸ್ತುಕದ ಅಂಗಡಿ ಮೂಲಕ ದೊರೆಯಬಹುದು ಅಥವ ಗ್ರಂಥಾಲಯಗಳಿಂದ ಎರವಲು ಪಡೆಯುವ ಮೂಲಕ ದೊರೆಯಬಹುದು. ಗ್ರಂಥಾಲಯಗಳ ಪಾತ್ರವನ್ನು ಮುಂದಿನ ಭಾಗದಲ್ಲಿ ವಿಶೇಷಿಸೋಣ.

ಪ್ರಸ್ತುಕೋಧ್ಯಮು ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳಿಗಾಗಿ ಪ್ರತ್ಯೇಕವಿಲ್ಲದ್ದರಿಂದ ಪ್ರಸ್ತುಕೋಧ್ಯಮುದ ಹಲವು ಸಾಮಾನ್ಯ ಸಮಸ್ಯೆಗಳೇ ಇಲ್ಲಾ ಕಾಣಿಸಿ ಕೊಳ್ಳುತ್ತವೆ. ರಾಷ್ಟ್ರ ಮಟ್ಟದಲ್ಲಿ ಪ್ರಸ್ತುಕೋಧ್ಯಮು ಭಾರಿ ಇಳಿಮುಖಿದಲ್ಲಿ ಸಾಗಿದೆ. ಅರವತ್ತರ ದಶಕದಲ್ಲಿ ವರ್ಷಕೆ ಸುಮಾರು 22000 ಪ್ರಕಟಣೆಗಳು ಹೊರಬರುತ್ತಿದ್ದರೆ, ಅದು 90ರ ದಶಕದಲ್ಲಿ ಸುಮಾರು 13000ಕ್ಕೆ ಇಳಿಯುವುದರೊಂದಿಗೆ ಪ್ರಸ್ತುಕ ಪ್ರಕಟಣೆಯಲ್ಲಿ ವಿಶ್ಲೇಷಣೆಯಲ್ಲಿ 7ನೇ ಸಾಫಾದಲ್ಲಿದ್ದ ಭಾರತ 17ನೇ ಸಾಫಾಕ್ಕೆ ತಳ್ಳಲ್ಪಟ್ಟಿದೆ. ಕನ್ನಡದಲ್ಲಿ ಇದುವರೆವಿಗೆ ಸುಮಾರು 90000 ಪ್ರಸ್ತುಕಗಳು ಪ್ರಕಟಿಸಿರುವ ಅಂದಾಜಿದ್ದು, ಪ್ರತಿ ವರ್ಷ 1500ರಿಂದ 2000 ಶೀಫಿಕೆಗಳು ಪ್ರಕಟವಾಗುತ್ತವೆ ಎಂದು ಏಣಿಸಲಾಗಿದೆ. ಗುರುತಿಸಿರುವ ಕನ್ನಡ ಪ್ರಸ್ತುಕಗಳ ಪ್ರಕಾಶಕರ ಸಂಖ್ಯೆಯೇ 1100 ಇದ್ದು, ಇದರಲ್ಲಿ ಶೇ 70ರಷ್ಟು ದ್ವಿಪಾತ್ರಧಾರಿಗಳು. ಅಂದರೆ ಲೇಖಕ-ಪ್ರಕಾಶಕ, ಪ್ರಸ್ತುಕ ಮಾರಾಟಗಾರ-ಪ್ರಕಾಶಕ, ಲೇಖಿನ ಸಾಮಗ್ರಿ ಮಾರಾಟಗಾರ-ಪ್ರಕಾಶಕ, ಅಧ್ಯಾಪಕ-ಪ್ರಕಾಶಕ, ಇತ್ಯಾದಿ. ಬಹುತೇಕ ಪ್ರಕಾಶನ ಸಂಸ್ಥೆಗಳು ಸಣ್ಣ ಪ್ರಮಾಣದವಾಗಿದ್ದ ನಿಗದಿತ ಮತ್ತು ಪೂರ್ಣ ಪ್ರಮಾಣದ ಪ್ರಕಾಶನ ವ್ಯವಸ್ಥೆ ಹೊಂದಿಲ್ಲದವು. ಇಂತಹ ಪ್ರಕಾಶಕರ ಪ್ರಕಟಣಾ ಪಟ್ಟಿಗಳು ದೊರೆಯುವುದಿಲ್ಲ. ಇನ್ನು ವರ್ಷಕೆ ಎಷ್ಟು ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಪ್ರಕಟವಾಗುತ್ತವೆ ಮತ್ತು ಇದುವರೆಗೆ ಎಷ್ಟು ಪ್ರಕಟಗೊಂಡಿವೆ ಎನ್ನುವುದು ಪರೋಕ್ಷ ಅಂದಾಜಿಗೆ ಬಿಟ್ಟಿದ್ದು. ಈ ಮೊದಲೇ ಶಿಳಿಸಿದಂತೆ ಹಲವಾರು ಪರವ್ಯಕ್ತಿ ಪ್ರಕಾಶನಗಳು ಮತ್ತು ಸಣ್ಣ ಪ್ರಮಾಣದ ಪ್ರಕಾಶಕರು ತರಾತಿರಿಯಲ್ಲಿ ಸರ್ಕಾರಿ ಸಗಟು ಖರೀದಿಯನ್ನು ಗಮನದಲ್ಲಿಟ್ಟುಕೊಂಡು ತಜ್ಞರಲ್ಲಿದೆವರಿಂದ ಪ್ರಸ್ತುಕಗಳನ್ನು ಬರೆಯಿಸಿ ಅಥವ ಭಾಷಾಂತರಗಳನ್ನು ಮಾಡಿಸಿ ಪ್ರಕಟಿಸುತ್ತಾರೆ. ಇಂತಹ ಪ್ರಕಾಶಕರು ಪ್ರಸ್ತುಕಕ್ಕೆ ಇರುವ ಬೇಡಿಕೆಯನ್ನಾಗಲಿ, ಶ್ರೀ ಸಾಮಾನ್ಯನ ಅವಶ್ಯಕತೆಗಳನ್ನಾಗಲಿ ಸ್ವಲ್ಪವೂ ಪರಿಗಣಿಸಿದಂತೆ ತೋರುವುದಿಲ್ಲ. ನಾಲ್ಕುರು ಪ್ರತಿಷ್ಠಿತ ಪ್ರಕಾಶಕರನ್ನು ಬಿಟ್ಟರೆ ಮೀಕ್ಕ ಪ್ರಕಾಶಕರಿಗೆ ಸರಿಯಾದ ಪ್ರಚಾರ, ವಿಶರಣೆ ಮತ್ತು ಮಾರಾಟ ವ್ಯವಸ್ಥೆಯೇ ಇಲ್ಲ. ಹೆಚ್ಚಿನ ಪ್ರಕಾಶಕರ ಪ್ರಕಟಣೆಗಳ ಪಟ್ಟಿಯೇ ಲಭ್ಯವಿಲ್ಲ. ಕನಿಷ್ಠ ಮಾಹಿತಿ ಇಲ್ಲದೆ ಪ್ರಸ್ತುಕದ ಉಪಯುಕ್ತತೆ ನಿರ್ಧರಿಸಿ ಆಯ್ದು ಮಾಡುವುದು ಕಷ್ಟ. ಮೇಲಾಗಿ ಪ್ರಸ್ತುಕದ ಅಂಗಡಿಗಳು, ಪ್ರಸ್ತುಕ ಪ್ರದರ್ಶನಗಳು ಮತ್ತು ಪ್ರಚಾರಕ್ಕಾಗಿ ಮಾಡ್ಯಮಗಳ ಬಳಕೆ ತೀರ ಕಡಿಮೆ. ಹಲವು ಮುಖ್ಯ ನಗರಗಳನ್ನು ಬಿಟ್ಟರೆ ಮೀಕ್ಕ ಸ್ಥಳಗಳಲ್ಲಿ ಓದುಗರಿಗೆ ಜನಪ್ರಿಯ ವಿಚಾಳನ್ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಇರುವಿಕೆಯ ಬಗ್ಗೆಯೇ ಸಾಕಷ್ಟು ಮಾಹಿತಿ

ಕನ್ನಡದಲ್ಲಿ ಜನಪ್ರಿಯ ವಿಚಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ಇರುವುದಿಲ್ಲ. ಇಂಥಹ ಪ್ರಕಾಶಕರು ಆರ್ಥಿಕ ಅಭಿವೃದ್ಧಿಯಿಂದಾಗಿ ಅವಶ್ಯಕ ಚಿಕ್ಕಗಳನ್ನಾಗಲಿ, ಬ್ಯಾಂಡಿಂಗಾಗಲಿ ಒದಗಿಸಲಾರರು ಮತ್ತು ಹಸ್ತಪ್ರತಿ ತಯಾರಿಕೆ ಮತ್ತು ದೋಷರಹಿತ ಮುದ್ರಣಕ್ಕೆ ಸಾಕಷ್ಟು ಆದ್ಯತೆಯನ್ನೂ ಕೊಡಲಾರರು. ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವಿಚಾನ ಲೇಖನಗಳನ್ನು ಸ್ವಲ್ಪ ಬದಲಿಸಿ/ಹಿಗ್ಗಿಸಿ ದಪ್ಪ ಆಕ್ಷರಗಳಲ್ಲಿ ಮಕ್ಕಳ ಪ್ರಸ್ತುಕಗಳಂತೆ ಮುದ್ರಿಸಿ ಪ್ರಕಟಿಸಿರುವ ಉದಾಹರಣೆಗಳಿವೆ. ಸ್ವಾಭಾವಿಕವಾಗಿ ಖಾಸಗಿ ಪ್ರಕಾಶಕರ ಪ್ರಸ್ತುಕಗಳ ಬೆಲೆ ಸರ್ಕಾರಿ ಅಂಗ ಸಂಸ್ಥೆಗಳು ಪ್ರಕಟಿಸುವ ಪ್ರಸ್ತುಕಗಳಿಗಂತ ಹೆಚ್ಚು ಇರುವುದರಿಂದ ಹೊಸ ಹೊಸ ಮಾರಾಟದ ಮಾರ್ಗ ಮತ್ತು ಬಗೆಗಳನ್ನು ಅರಸಿ ಅನುಸರಿಸಿ ಒದುಗರನ್ನು ನೇರ ತಲುಪಬೇಕಾಗುತ್ತದೆ. ಉದಾಹರಣೆಗೆ ಸಾಲ ಸೌಲಭ್ಯ, ದಾನಿಗಳ ಸಹಾಯಧನ ಕಲ್ಪಿಸಿ ಕೊಡುವುದು, ಕಂತಿನಲ್ಲಿ ಹಣ ಪಾವತಿ ಇತ್ಯಾದಿ. ಮಾರಾಟ ವ್ಯವಸ್ಥೆಯೇ ಇಲ್ಲಾದ್ದರಿಂದ ನಾಲ್ಕಾರು ಪ್ರತಿಷ್ಟಿತ ಸಂಸ್ಥೆಗಳನ್ನು ಬಿಟ್ಟರೆ ಮಿಕ್ಕ ಪ್ರಕಾಶಕರಿಗೆ ಇದಾವುದೂ ಸಾಧ್ಯವಾಗುತ್ತದೆ. ಆದ್ದರಿಂದ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಪ್ರಕಾಶಕರಿಗೆ ಮೇಲೆ ತಿಳಿಸಿದ ಎಲ್ಲ ಪ್ರಕಟಣಾ ಕಾರ್ಯಕ್ರಮ ನಿರ್ವಹಿಸಲು ಒಂದು ಸಹಕಾರ ಸಂಘದ ಆಧಿಕ ಸರ್ಕಾರದ ವ್ಯವಸ್ಥೆಯ ಅವಶ್ಯಕತೆ ಇದೆ (ಸರ್ಕಾರಿ ಖರ್ಚುಗಳನ್ನಾಗಿ ಗುರಿಯಲ್ಲದೆ ತಮ್ಮ ಪ್ರಸ್ತುಕಗಳನ್ನು ನೇರ ಒದುಗರಿಗೆ ತಲುಪಿಸಬೇಕೆಂಬ ಉದ್ದೇಶವಿದ್ದರೆ ಮಾತ್ರ).

ಹೆಚ್ಚಿನ ಪ್ರಕಾಶಕರು ಪ್ರಸ್ತುಕಗಳಲ್ಲಿ ISBN ನಮೂದಿಸುವುದಿಲ್ಲ ಮತ್ತು ಹಕ್ಕು ಕಾಲಿಯಿಂದ ಪ್ರತಿಯನ್ನು ನಿರ್ದಿಷ್ಟ ಗ್ರಂಥಾಲಯಗಳಿಗೆ ತಲುಪಿಸುವುದಿಲ್ಲ. ಇದರಿಂದಾಗಿ ಸಮಗ್ರ ಗ್ರಂಥ ಸೂಚಿ ಮತ್ತು ಸಮಗ್ರ ಗ್ರಂಥ ಸಂಗ್ರಹಣೆಗೆ ಎಷ್ಟು ತೊಡಕಾಗಿದೆ ಎಂಬುದನ್ನು ಮುಂದೆ ಗಮನಿಸೋಣ. ಇನ್ನು ಕಡೆಯಾಗಿ ಸಾಂಸ್ಕಿಕ ಪ್ರಕಟಣೆಗಳು ಅದರಲ್ಲಾ ಸರ್ಕಾರದ ಅಂಗ ಸಂಸ್ಥೆಗಳ ಪ್ರಕಟಣೆಗಳು ಸಹಾಯಧನದ ಆಧಾರದ ಮೇಲೆ ನಿಂತಿದ್ದ ಅವು ಶುದ್ಧ ವ್ಯಾಪಾರ ದೃಷ್ಟಿಯಿಂದ ಸೋತಿವೆ. ಇಂಥಹ ಸಂಸ್ಥೆಗಳು ತಮ್ಮತಮ್ಮಲ್ಲಿ ಯಾವರೀತಿಯ ಹೊಂದಾಣಿಕೆ ಮಾಡಿಕೊಳ್ಳಿದೆ ಮತ್ತು ಸರಿಯಾದ ಪ್ರಚಾರ, ವಿತರಣೆ ಮತ್ತು ಮಾರಾಟ ವ್ಯವಸ್ಥೆ ಇಲ್ಲದೆ ಪ್ರಕಟಿಸಿದ ಒಳ್ಳೆಯ ಗುಣಮಟ್ಟದ ಕಡಿಮೆ ಬೆಲೆಯ ಹಲವಾರು ಜನಪ್ರಿಯ ವಿಚಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಆಸಕ್ತಿ ಒದುಗರಿಗೆ ಲಭ್ಯವಿಲ್ಲದಿರುವುದಷ್ಟೇ ಅಲ್ಲದೆ ಸಾವಿರಾರು ಪ್ರತಿಗಳು ಈ ಸಂಸ್ಥೆಗಳ ದಾಸ್ತಾನು ಮಳಿಗೆಗಳಲ್ಲಿ ಕೊಳೆಯುತ್ತಿವೆ. ಒಟ್ಟಿನಲ್ಲಿ ಒಬ್ಬ ಶ್ರೀ ಸಾಮಾನ್ಯ ಅದರಲ್ಲಾ ಗ್ರಾಮೀಣ ನಾಗರೀಕ ಜನಪ್ರಿಯ ವಿಚಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಇರುವಿಕೆಯ ಒಗ್ಗೆ ತಿಳಿಯಲು ಮತ್ತು ಪ್ರಸ್ತುಕಗಳನ್ನು ಪರಾಮರ್ಶಿಸಿ ಆರಸಿ ಕೊಳ್ಳಲು ಹೆಚ್ಚಿನ ಶ್ರಮ, ಕಾಲ ಮತ್ತು ಹಣ ವ್ಯಯ ಮಾಡದೆ ವಿಧಿಯಿಲ್ಲ. ಅಂಥಹ ಉತ್ಸರ್ಕ ಶ್ರೀ ಸಾಮಾನ್ಯನಿಗೆ ನಗರದಲ್ಲಿರುವ ಕೆಲವೇಕೆಲವು ಪ್ರಸ್ತುಕ ಮಾರಾಟಮಳಿಗೆಗಳಲ್ಲಿ ಒಮ್ಮೆಗೆ ಹತ್ತಿಪ್ಪತ್ತು ವಿಚಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ದೊರಕಿದರೆ ಅದು ಅವನ ಪುಣ್ಯ ಎಂದೇ ಹೇಳಬಹುದು. ಅಂಗಡಿಗೆ ಬೇರೆ ಕೊಡಲಾಗದಾಗ ಅಂಚೆ ಮೂಲಕ ತರಿಸಿಕೊಳ್ಳುವುದೊಂದೆ ಮಾರ್ಗವಾಗಿ ಒದುಗರಿಗೆ ಪ್ರಸ್ತುಕದ ಮತ್ತು ಮಾರಾಟಗಾರರ ಹೆಚ್ಚಿನ ವಿವರವೂ ಇಲ್ಲದೆ ಪರದಾಟವಾಗುತ್ತದೆ. ಒಟ್ಟಿನಲ್ಲಿ ಪ್ರಸ್ತುಕೋದ್ಯಮ (ಪ್ರಕಾಶಕ, ವಿತರಕ ಮತ್ತು ಮಾರಾಟಗಾರ) ಜನಪ್ರಿಯ ವಿಚಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳನ್ನು ಶ್ರೀ ಸಾಮಾನ್ಯನಿಗೆ ತಲುಪಿಸುವುದರಲ್ಲಿ ಅಷ್ಟೇನು ಯಶಸ್ವಿಯಾಗಿಲ್ಲ ಎಂದು ನಿಭಾಯವಾಗಿ ಹೇಳಬಹುದು.

## ಸಾರ್ವಜನಿಕ ಗ್ರಂಥಾಲಯಗಳು

ಶ್ರೀಸಾಮಾನ್ಯನಿಗೆ ಜನಪ್ರಿಯ ವಿಚಾರನ್ ಮತ್ತು ತಂತ್ರಜ್ಞಾನ ಪ್ರಸ್ತರಕಗಳು ಎಷ್ಟರ ಮಣಿಗೆ ಲಭ್ಯ ಎಂದು ನೋಡ ಹೊರಟ ನಮಗೆ ಲೇಖಕರ, ಪ್ರಕಾಶಕರ, ವಿಶ್ವವಿದ್ಯಾಲಯಗಳ ಮಾರಾಟಗಾರರ ಯಶಸ್ವಿಗೆ ಎನ್ನುವುದರ ಜೊತೆಗೆ ಓದುವ ಹವಾಸವೇ ಕಡಿಮೆ ಇರುವ ಹೆಚ್ಚು ಅನ್ಕರಸ್ಥರಿರುವ ಹಾಗು ಪ್ರಸ್ತರ ಕೊಳ್ಳುವ ಆರ್ಥಿಕ ಚೈತನ್ಯ ಸಾಕಷ್ಟಿಲ್ಲದ ಸಮಾಜದಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವಗಿ ಕಾಣುವುದು ಸಹಜ. ಶ್ರೀಸಾಮಾನ್ಯನಿಗೆ ಈ ರೀತಿ ಪ್ರಸ್ತರಕಗಳನ್ನು ಒದಗಿಸುವ ಗುರುತರ ಜವಾಬ್ದಾರಿ ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯದ್ವಾಗಿರುತ್ತದೆ. ನಮ್ಮ ರಾಜ್ಯದಲ್ಲಿರುವ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಮತ್ತು ಅದರ ಓದುಗರಾರು, ಎಷ್ಟು ಎಂಬುದರ ಬಗ್ಗೆ ಒಂದೆರಡು ವಿವರಗಳನ್ನು ಗಮನಿಸಿ ಮುಂದುವರಿಯುವುದು ಸೂಕ್ತ.

ಕಳೆದ ಜನಗಣತಿಯ ಅಂಕಿತಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಜನಸಂಖ್ಯೆ ಇಷ್ಟರಲ್ಲಿ 6 ಕೋಟಿ ಎಂದುಕೊಂಡರೂ ಅದರಲ್ಲಿ ಅಕ್ಷರಸ್ಥರು ಶೇ 56. ಈ ಅಕ್ಷರಸ್ಥರಲ್ಲಿ ಕನ್ನಡ ಬಳ್ಳವರು ಶೇ 65 ರಿಂದ 70 ಮತ್ತು ಚೆನ್ನಾಗಿ ಪ್ರಸ್ತರ ಓದಬಲ್ಲವರು ಇನ್ನೂ ಕಡಿಮೆ ಇರುವುದರಿಂದ ಕನ್ನಡ ಪ್ರಸ್ತರಗಳ ಮಾರುಕಟ್ಟೆಯೇ ತುಂಬ ಕಿರಿದಾಗಿದ್ದು ಓದುಗರ ಸಂಖ್ಯೆ ಒಂದು ಕೋಟಿಯನ್ನು ಮೀರಲಾರದು. ಸ್ವಾಭಾವಿಕವಾಗಿ ನಗರವಾಸಿಗಳಲ್ಲಿ ಕನ್ನಡ ಬಳ್ಳವರೂ ಇಂಗ್ಲೀಷಿಗೆ ಚೊಲುಬೀಳುವ ಸಾಧ್ಯತೆ ಚಾಸ್ತಿ ಇರುವುದರಿಂದ ಹಾಗೂ ಗ್ರಾಮೀಣವಾಸಿಗಳಲ್ಲಿ ಅಕ್ಷರತೆ ಸ್ವಲ್ಪ ಕಡಿಮೆ ಇದ್ದು ಪ್ರಸ್ತರ ಕೊಳ್ಳುವ ಚೈತನ್ಯವೂ ಈ ಮಂದಿಯಲ್ಲೇ ಗಣನೀಯವಾಗಿ ಕಡಿಮೆ ಇರುವುದರಿಂದ ಗ್ರಾಮೀಣ ಪ್ರದೇಶದ ಶ್ರೀಸಾಮಾನ್ಯ ಸಾರ್ವಜನಿಕ ಗ್ರಂಥಾಲಯವನ್ನು ನಗರವಾಸಿಗಿಂತ ಹೆಚ್ಚು ಅವಲಂಬಿಸಬೇಕಾಗುತ್ತದೆ. ಆರ್ಥಿಕ ಮೂಲ ಮತ್ತಿತರ ಹಲವಾರು ಕಾರಣಗಳಿಂದಾಗಿ ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ನಗರವಾಸಿಗಳಿಗೆ ದೊರಕುವ ಮಟ್ಟದಲ್ಲಿ ಗ್ರಾಮೀಣವಾಸಿಗಳಿಗೆ ದೊರಕುತ್ತಿಲ್ಲ ಎಂಬುದು ಒಂದು ವಿವರಾಸ. ನಮ್ಮ ರಾಜ್ಯದಲ್ಲಿ ಸುಮಾರು 30000 ಗ್ರಾಮಗಳಿವೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಲ್ಲಿಯವರೆಗೆ ಸುಮಾರು 2250 ಗ್ರಾಮೀಣ ಗ್ರಂಥಾಲಯಗಳನ್ನು ತೆರೆದಿರುವುದಾಗಿ ಫೋಣಿಸಿದೆ. ಇದರಿಂದ ನಮ್ಮಲ್ಲಿ ಎಷ್ಟು ಮಂದಿ ಗ್ರಂಥಾಲಯದ ಕನಿಷ್ಠ ಸೇವೆಯಿಂದ ವಂಚಿತರು ಎಂಬುದು ಸ್ವಷ್ಟ, ಇಷ್ಟತ್ವನೆ ಶತಮಾನದ ಆದಿಯಲ್ಲಿ ಅಮೇರಿಕಾದ ವಾಣಿಜ್ಯಾರ್ಥಕ್ರಿಯೆ ಅಂಡ್ರು ಕಾನೆಗಿ ಒಬ್ಬನೇ 2800 ಸಾರ್ವಜನಿಕ ಗ್ರಂಥಾಲಯಗಳನ್ನು ಸಾಫಿಸಿದ. ಪ್ರಖ್ಯಾತ ಕಂಪ್ಯೂಟರ್ ತಜ್ಜ್ಞ ಬಿಲ್ಲ್ ಗೇಟ್ ಇತ್ತೀಚೆಗೆ 400 ಮಿಲಿಯನ್ ಡಾಲರ್ ಅನುದಾನವನ್ನು ಅಮೇರಿಕಾದ ಸಾರ್ವಜನಿಕ ಗ್ರಂಥಾಲಯಗಳಿಗೆ ಕೊಟ್ಟು ಬಹಳ ಹೆಚ್ಚೆಯಿಂದ ಹೇಳಿದ "ಬಹುತೇಕ ಎಲ್ಲರೂ ಈ ಗ್ರಂಥಾಲಯಗಳಿಗೆ ಆಗಿಂದಾಗ್ಗೆ ಭೇಟಿ ಕೊಡುತ್ತಾರೆ ಮತ್ತು ಅಮೇರಿಕಾದ ಅಧಿಕಾರ ಅಧಿಕಾರ ಜನ 16000 ಶಾಖೆಗಳ ಪ್ರಕ್ರಿಯೆ ಒಂದು ಅಧಿಕಾರ ಅಧಿಕಾರ ಹೆಚ್ಚು ಶಾಖೆಗಳನ್ನು ನಿರಂತರ ಬಳಸುತ್ತಾರೆ". ಈ ಹೋಲಿಕೆಯಲ್ಲಿ ನಮ್ಮ ಸಾರ್ವಜನಿಕ ಗ್ರಂಥಾಲಯಗಳ ಅದರಲ್ಲಿ ಗ್ರಾಮೀಣ ಗ್ರಂಥಾಲಯಗಳ ಗಾತ್ರ (ಪ್ರಸ್ತರಗಳ ಸಂಖ್ಯೆ) ಮತ್ತು ಗ್ರಂಥಗಳ ಪರಿಗಣಿಸದೆಯೂ ನಮ್ಮದು ತುಂಬ

ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಸ್ತರಗಳು ಶೋಚನೀಯ ಸ್ಥಿತಿ. ನಮ್ಮಲ್ಲಿ ಸಾಕಷ್ಟು ದಾನಿಗಳಿದ್ದಾರೆ. ಅವರು ಈಗಾಗಲೆ ನೂರಾರು ಗ್ರಾಮೀಣ ಗ್ರಂಥಾಲಯಗಳಿಗೆ ಮತ್ತು ಶಾಲಾ ಗ್ರಂಥಾಲಯಗಳಿಗೆ ಸಹಾಯ ಮಾಡುತ್ತಿದ್ದಾರೆ. ಎಪ್ಪೋನೇ ಕಡೆ ಇಂತಹ ಸ್ವಯಂಸೇವಾ ಸಂಸ್ಥೆಗಳಿಂದ ಅನುದಾನ ಪಡೆದ ಗ್ರಂಥಾಲಯಗಳು ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳಿಗಿಂತ ಉತ್ತಮ ಮಟ್ಟದ ಸೇವೆ ಸಲ್ಲಿಸುತ್ತಿದ್ದೆ. ನಮ್ಮ ಸಾರ್ವಜನಿಕ ಗ್ರಂಥಾಲಯಗಳ ಸದಸ್ಯತ್ವ ಜನಸಂಖ್ಯೆಯ ಶೇ 1 ರಿಂದ 1-1/2 ಯಷ್ಟಿದ್ದು, ಪ್ರತಿ ಪ್ರಸ್ತರಕ್ಕೆ 7 ರಿಂದ 15 ನಾಗರೀಕರಿದ್ದಾರೆ. ಈ ಅಂಕಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠದಾಗಿರುತ್ತವೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ಪ್ರಸ್ತರಕ ಚೆಳುವಳಿ ಸಾರ್ವಜನಿಕ ಗ್ರಂಥಾಲಯಗಳನ್ನು ಬಿಟ್ಟು ಪರ್ಯಾಾಯ ವ್ಯವಸ್ಥೆಯನ್ನೇ ಮುದುಕಬೇಕಾಗಬಹುದು.

ಕೆಳೆದ ಏರಡು ದಶಕಗಳಲ್ಲಿ ನಡೆಸಿದ ಮೂರು ಸರ್ವೇಕ್ಷಣೆಗಳು ಸಾರ್ವಜನಿಕ ಗ್ರಂಥಾಲಯಗಳು ಅದರಲ್ಲೂ ಗ್ರಾಮೀಣ ಗ್ರಂಥಾಲಯಗಳು ದುಬಳವಾದ, ಹಳತಾದ, ಅಪ್ರಯೋಜಕ, ಅಪ್ರಸ್ತುತ ಮತ್ತು ಕಳಪೇ ಗುಣಮಟ್ಟದ ಗ್ರಂಥ ಸಂಗ್ರಹಣೆ ಹೊಂದಿವೆ ಎಂದು ಸಾರಿವೆ. ಎಂಬತ್ತರ ದಶಕದ ಉತ್ತರಾಧಿಕಾರದಲ್ಲಿ ಹೆಚ್. ಎ. ಖಾನ್ ಅವರು ಪ್ರಸ್ತುತ ಸಂಗ್ರಹಣೆಯ ಗುಣಮಟ್ಟ ಮತ್ತು ಪ್ರಸ್ತುತೆಯನ್ನು ಪ್ರತ್ಯೇಕಿಸಿದರೆ, ಸಂಶೋಧಕ ರಾಮಕೃಷ್ಣ ಗೌಡ (1994-95) ತಮ್ಮ ಚಿಕ್ಕಮಗಳೂರು ಚಿಲ್ಲೆಯ ಸಾರ್ವಜನಿಕ ಗ್ರಂಥಾಲಯಗಳ ಅಧ್ಯಯನದಲ್ಲಿ ಕೇವಲ ಶೇ 2 ಕ್ರೂ ಕಡಿಮೆ ಗ್ರಂಥಗಳು ತುಂಬ ಚೆನ್ನಾಗಿವೆ ಅಥವ ತುಂಬ ಉಪಯುಕ್ತವಾಗಿವೆ ಎಂದೂ, ಶೇ 55 ಕೆಟ್ಟದ್ದಾಗಿವೆ ಎಂದೂ ಮತ್ತು ಶೇ 40 ಅಪ್ರಯೋಜಕ ಎಂದೂ ನಿರ್ಧರಿಸಿದ್ದಾರೆ. ತದ ನಂತರದ (ಫೆಬ್ರವರಿ 1995) ಬಂಗಳೂರು ನಗರ ಸಾರ್ವಜನಿಕ ಗ್ರಂಥಾಲಯಗಳ ಸರ್ವೇಕ್ಷಣದಲ್ಲಿ, ಎ. ವೈ. ಆಸುಂದಿ ಮತ್ತು ಜೀಮ್‌ ಪಿಟ್ಟಮನ್ ಅವರು ಶೇ 48 ಓದುಗರು ಪ್ರಸ್ತುತಗಳು ಅಲಭ್ಯ ಎಂದೂ, ಶೇ 64 ಮಂದಿ ಪ್ರಸ್ತುತಗಳು ಹಳತು ಮತ್ತು ಅಪ್ರಯೋಜಕ ಎಂದೂ ಮತ್ತು ಅತೀ ಹೆಚ್ಚು ಮಂದಿ ಓದುಗರು ಪ್ರಸ್ತುತ ಸಂಗ್ರಹಣೆಯನ್ನು ಬಲಪಡಿಸಬೇಕೆಂದು ಸೂಚಿಸಿರುವುದಾಗಿ ವರದಿ ಮಾಡಿದ್ದಾರೆ.

ಸಾರ್ವಜನಿಕ ಗ್ರಂಥಾಲಯಗಳ ಕಾರ್ಯ ಸಾಧನೆಗಳ ಬಗ್ಗೆ ವಿಶ್ಲೇಷಿಸುವಾಗ ಎರಡು ವಿಷಯಗಳ ಬಗ್ಗೆ ಕಡ್ಡಾಯವಾಗಿ ಹೇಳಲೇಬೇಕು. ಮೊದಲನೆಯದಾಗಿ ಸಮಗ್ರ ಕನ್ನಡ ಪ್ರಸ್ತಕಗಳ ಗ್ರಂಥಸೂಚಿ ತಯಾರಿಕೆ ಮತ್ತು ಪ್ರಕಟಣೆ. ಸಮಗ್ರ ಗ್ರಂಥಸೂಚಿ ಯಾವರೂವ ಗ್ರಂಥಗಳು ಈವರೆವಿಗೆ ಪ್ರಕಟಗೊಂಡಿವೆ (ಪೂರ್ವಾಂಸ್ತಿತ ಸೂಚಿ) ಮತ್ತು ಪ್ರಕಟಗೊಳ್ಳಲಿವೆ (ಪ್ರಚಲಿತ ಸೂಚಿ) ಎನ್ನುವುದನ್ನು ಒದಗಿಸುವ ಸಮಗ್ರ ಗ್ರಂಥಗಳ ಮಾಹಿತಿ ಸಂಗ್ರಹಣೆ ಮತ್ತು ಗ್ರಂಥವಿವರಣಾ ಹತೋಣಿ (Bibliographical control) ಯು ಸಾಧನ. ಇಂತಹ ಸೂಚಿಗಳಿಂದ ಹಲವಾರು ಇತರ ಪ್ರಯೋಜನಗಳೂ ಇವೆ. ಚಾರಿತ್ರಿಕವಾಗಿ ಇದುವರೆಗಿನ ಕೊಡುಗೆಯನ್ನು ಕೈಗೂಡಿಕರಿಸಲಿಕ್ಕೆ ಮತ್ತು ಪ್ರಕಟಣೆಗಳಲ್ಲಿ ಪುನರಾವರ್ತನೆಗಳನ್ನು ಯಶಸ್ವಿಯಾಗಿ ತಡೆಗಟ್ಟಲಿಕ್ಕೆ ಇವು ಬಹಳ ಉಪಯುಕ್ತ ಅಂತರ್ಯಾಮಿಗಳಾಗಿರುವ ಅಂತರೆಯು ಲೇಖಿಕರಿಗೆ, ಸಂಶೋಧಕರಿಗೆ ಮತ್ತು ತಜ್ಞರಿಗೆ ಇದುವರೆಗಿನ ಸಾಧನೆಗಳ ಮತ್ತು ಮುಂದೆ ಸಾಧಿಸಬೇಕಾಗಿರುವ ವಿಷಯ ಕ್ಷೇತ್ರಗಳ ಪರಿಶೀಲನೆಗೆ ಮತ್ತು ಪ್ರಕಟಣೆಗಳ ಮೌಲ್ಯಕರಣಕ್ಕೆ ಬೇಕಾಗುತ್ತದೆ.

ಕನ್ನಡದಲ್ಲಿ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತರಕಗಳು

ಈ ನಿಟ್ಟೆನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಯಾವೊಂದು ಪ್ರಯತ್ನವನ್ನು ನಡೆಸಿದರುವುದು ಅತೀ ದೊಡ್ಡ ಕರ್ತವ್ಯ ಲೋಪ. ಆದರೆ ಕನ್ನಡ ಪ್ರಸ್ತರಕಗಳ ಗ್ರಂಥಸೂಚಿಗಳನ್ನು ತಯಾರಿಸಿ ಪ್ರಕಟಿಸುವಲ್ಲಿ ಇತರರಿಂದ ಕೆಲವು ಸ್ತುತಾಹಂಕಾರ್ಯಗಳಾಗಿವೆ. ಇವುಗಳಲ್ಲಿ ಅತೀ ಮುಖ್ಯವಾದದ್ದು ಮೈಸೂರು ವಿಶ್ವವಿದ್ಯಾಲಯ 1971 ರಲ್ಲಿ ಆರಂಭಿಸಿ 7 ಸಂಪುಟಗಳಲ್ಲಿ ಪ್ರಕಟಿಸಿದ ‘ಕನ್ನಡ ಗ್ರಂಥ ಸೂಚಿ’. ಇದು 1817 ರಿಂದ 1968 ರವರೆಗೆ ಪ್ರಕಟಿಸಿದ ಸುಮಾರು 40,000 ಪ್ರಸ್ತರಕಗಳ ವಿವರಗಳನ್ನೊಳಗೊಂಡಿದ್ದು ನಾಲ್ಕನೆಯ ಸಂಪುಟ ವಿಚಾಳನಕ್ಕೆ ಸಂಬಂಧಿಸಿದ 1449 ಪ್ರಸ್ತರಕಗಳನ್ನು ನಮೂದಿಸಿದೆ. ಈ ಪೂರ್ವಾನ್ನಿಯಿತ ಗ್ರಂಥಸೂಚಿಯನ್ನು ಪರಿಶುಲ್ಲಿಸುವ ಯೋಜನೆಯನ್ನಾಗಲಿ ಅಥವ 1968 ರಿಂದ ಮುಂದಕ್ಕೆ ಪ್ರಕಟವಾದ ಕನ್ನಡ ಪ್ರಸ್ತರಕಗಳ ಪ್ರತ್ಯೇಕ ಗ್ರಂಥಸೂಚಿಯನ್ನು ತಯಾರಿಸುವುದರಲ್ಲಾಗಲಿ ಸಂಬಂದಪಟ್ಟ ಸಂಸ್ಥಾಪನ್ವಾಪೂ ಈವರೆವಿಗೆ ಆಸಕ್ತಿ ಹೊಂದಿಲ್ಲದಿರುವುದು ವಿಷಾದದ ಸಂಗತಿ. ಕನ್ನಡ ಪ್ರಸ್ತರ ಪ್ರಧಿಕಾರ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯಂತಹ ಸರ್ಕಾರಿ ಸಂಸ್ಥೆಗಳು ಈ ವಿಷಯದಲ್ಲಿ ನಿಲ್ದಿಸ್ತವಾಗಿರುವುದು ಶೋಚನೀಯ. ಮತ್ತೊಂದು ಪೂರ್ವಾನ್ನಿತ ಗ್ರಂಥಸೂಚಿ 'A Catalogue of the Kannada, Badaga and Coorg Books in the Library of British Museum' ಮತ್ತು 1985 ರಲ್ಲಿ ಪ್ರಕಟಿಸಿದ ಇದರ ಸಫ್ಲಮೆಂಟರಿ ಕೂಡ ಮುಖ್ಯವಾದವು. ವಿಚಾಳನ ಪ್ರಸ್ತರಕಗಳ ಮಟ್ಟಿಗೆ ಬೆಂಗಳೂರಿನ ‘ಕೃಷ್ಣ ವಿಚಾಳನ ಕನ್ನಡ ಪ್ರಸ್ತರಕಗಳ ಸಮೀಕ್ಷೆ’ ಗಮನಾಹಂ. ಇದರಲ್ಲಿ 1975 ರವರೆಗೆ ಪ್ರಕಟಿಸಿದ 353 ಪ್ರಸ್ತರಕಗಳ ವಿವರಗಳಿವೆ. ಪ್ರಚಲಿತ ಗ್ರಂಥಸೂಚಿಗಳಾದ ‘ರಾಷ್ಟ್ರೀಯ ಗ್ರಂಥ ಸೂಚಿ’ (1958-86, ಕೇಂದ್ರೀಯ ಪರಾಮರ್ಶಾನ್ವಯ ಗ್ರಂಥಾಲಯ, ಕಲ್ಕಾತ್), ‘ಸಾಹಿತ್ಯ ವಾಷಿಂಜರಿ’ (1971-81, ಬೆಂಗಳೂರು ವಿಶ್ವವಿದ್ಯಾಲಯ) ಮತ್ತು ‘ಗ್ರಂಥಲೋಕ’ (1977-97, ಮೈಸೂರು ವಿಶ್ವವಿದ್ಯಾಲಯ) ನಿಂತಹೋಗಿವೆ. ಸದ್ಯಕ್ಕೆ ಇತ್ತೀಚೆಗೆ ಆರಂಭಗೊಂಡ ಕನ್ನಡ ವಿಶ್ವವಿದ್ಯಾಲಯದ ‘ಪ್ರಸ್ತರ ಪ್ರಪಂಚ’ ಮಾತ್ರ ಲಭ್ಯವಿದೆ. ಒಟ್ಟನಲ್ಲಿ ಸಮಗ್ರ ಗ್ರಂಥಸೂಚಿಗಳ ಅಭಾವದಿಂದಾಗಿ ಲೇಖಿಕರು ಮತ್ತು ಓದುಗರು ಪ್ರಕಟಗೊಂಡಿರಬಹುದಾದ ಪ್ರಸ್ತರಕಗಳ ಬಗೆಗಿನ ಮಾಹಿತಿಗಾಗಿ ದಿನಪತ್ರಿಕೆಗಳ ಗ್ರಂಥ ಸ್ವೀಕಾರ ಪಟ್ಟಿ ಮತ್ತು ಕೆಲವೇ ಮಾರಾಟಗಾರರ ಪಟ್ಟಿಯನ್ನಷ್ಟೇ ಅವಲಂಬಿಸಬೇಕಾಗಿದೆ.

ಇನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಎರಡನೆ ಮುಖ್ಯ ಕರ್ತವ್ಯವೆಂದರೆ ಸಮಗ್ರ ಕನ್ನಡ ಗ್ರಂಥಗಳ ಸಂಗ್ರಹಣೆ. ಈ ಗ್ರಂಥಾಲಯಗಳಲ್ಲಿ ಗ್ರಂಥಸಂಗ್ರಹಣೆ ಎಷ್ಟು ಅಸಮರ್ಪಕ ಎಂದು ಮೂರು ಸರ್ವೇಕ್ಷಣಾಗಳನ್ನು ಉಲ್ಲೇಖಿಸಿ ಮೇಲೆ ತಿಳಿಸಿದೆಯಷ್ಟೇ. ಲೇಖಿಕರು, ಸಂಶೋಧಕರು ಮತ್ತು ಆಸಕ್ತಿಯುಳ್ಳ ನಾಗರೀಕರು ಇದುವರೆವಿಗೆ ಪ್ರಕಟಗೊಂಡ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತರಕಗಳನ್ನು ನೋಡಬೇಕು ಅಥವ ಪರಿಶೀಲಿಸಬೇಕೆಂದರೆ ಸಮಗ್ರ ಗ್ರಂಥಸಂಗ್ರಹಣೆ ರಾಜ್ಯದಲ್ಲಿ ಕನಿಷ್ಠ ಒಂದು ಗ್ರಂಥಾಲಯದಲ್ಲಿಯಾದರೂ ಇದ್ದರೆ ಮಾತ್ರ ಸಾಧ್ಯ. ಮುಂದಿನ ಪೀಠಿಗೆಗಾಗಿ ಮತ್ತು ಪರಾಮರ್ಶನೆಗಾಗಿ ಸಮಗ್ರ ಗ್ರಂಥಸಂಗ್ರಹಣೆ ಅತ್ಯಾವಶ್ಯಕ. ಗ್ರಂಥಗಳ ಇರುವಿಕೆಯ ಬಗ್ಗೆ ಮಾಹಿತಿ ಒದಗಿಸಲು, ಗ್ರಂಥ ವಿವರಣೆ ಹತೋಟಿ (Bibliographical Control) ಹೊಂದಲು ಮತ್ತು ಸಮಗ್ರ ಗ್ರಂಥಸೂಚಿ ತಯಾರಿಸಿ ಪ್ರಕಟಿಸಲು ಸಮಗ್ರ ಗ್ರಂಥ ಸಂಗ್ರಹಣೆಯೊಂದನ್ನು ಮಾತ್ರ ಸಾಧ್ಯ. ಇದೇ ಕಾರಣಕಾಗಿ ರಾಜ್ಯದಲ್ಲಿ ಕಾಯಿದೆಯೂ ಇದೆ. ಈ ಕಾಯಿದೆಯನ್ನು ಪ್ರಕಟಗೊಂಡ ಪ್ರತೀ ಪ್ರಸ್ತರಕದ ಮೂರು ಪ್ರತಿಗಳನ್ನು ರಾಜ್ಯ ಗ್ರಂಥಾಧಿಕಾರಿಗಳಿಗೆ ಪ್ರಕ್ಷೇತ್ಯೇಯಾಗಿ ತಲುಪಿಸಬೇಕು. ಈ

ಹನ್ನಡದಲ್ಲಿ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಯೋಜನೆ ಬಹಳ ವರ್ವಣಗಳಿಂದ ಇದ್ದರೂ ಕಾಲಿದೆಯನ್ನ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗದ್ದರಿಂದ ಇಂದು ಸಮಗ್ರ ಕನ್ನಡ ಪ್ರಸ್ತುಕಗಳ ಸಂಗ್ರಹವೇ ಇಲ್ಲದಿರುವಾಗ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಬಗ್ಗೆ ಬೇರೆಯಾಗಿ ಹೇಳಬೇಕಾಗಿಲ್ಲ. ಕಾಲಿದೆಯನ್ನಯ ರಾಜ್ಯ ಕೇಂದ್ರ ಗ್ರಂಥಾಲಯ ಸಂಗ್ರಹಿಸಿರುವ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು (ಪತ್ತ ಪ್ರಸ್ತುಕಗಳೂ ಸೇರಿದಂತೆ) 500 ಶೀಫಿಕಕೆಗೆ ಮೀರಿಲ್ಲ. ಕಾಲಿದೆಯನ್ನ ಅನುಷ್ಠಾನಕ್ಕೆ ತರಲು ಬೇಕಾಗುವ ವ್ಯವಸ್ಥೆ ನಿರ್ಮಾಣ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಪಡೆಯುವ ಪ್ರತಿಗಳಿಗೆ ಕನಿಷ್ಠ ಬೆಲೆ ನೀಡುವ, ಸಾರಿಗೆ ಅಥವ ಅಂಚೆವೆಚ್ಚ ಭರಿಸುವ ಮತ್ತು ಪ್ರತಿಗಳನ್ನ ಲೇಖಿಕರು ಅಥವ ಪ್ರಕಾಶಕರು ಅವರಿಗೆ ಹತ್ತಿರದ ಯಾವುದಾದರು ಸಾರ್ವಜನಿಕ ಗ್ರಂಥಾಲಯ ಶಾಖೆಗೆ ತಲುಪಿಸಿ ನಗದು ಹಣ ಪಡೆಯುವಂತೆ ಉತ್ತೇಜಿತ ಕಾರ್ಯಕ್ರಮಗಳನ್ನ ಇಲಾಖೆ ಹಮ್ಮಿಕೊಂಡರೆ ಮಾತ್ರ ಸಮಗ್ರಗ್ರಂಥ ಸಂಗ್ರಹಕ್ಕೆ ಒಂದು ಸಾರ್ಥಕ ಯೋಜನೆ ಆಗಬಹುದು.

ಇನ್ನು ಸಾರ್ವಜನಿಕ ಗ್ರಂಥಾಲಯಗಳ ಗ್ರಂಥ ಅಯ್ದು ಕ್ರಮ, ಗ್ರಂಥ ಸಂಗ್ರಹಣೆಯಲ್ಲಿ ವಿಚಾಳನೆ ಮತ್ತು ತಂತ್ರಜ್ಞಾನ ಪ್ರಸ್ತರೆಗಳಿಗೆ ಇರುವ ಆದ್ಯತೆ, ಗ್ರಂಥಗಳನ್ನು ಉಪಯೋಗಿಸಲು ಓದುಗರಿಗೆ ನೀಡುವ ಉತ್ತೇಜನ ಮತ್ತಿತರ ಅಂಶಗಳನ್ನು ಗಮನಿಸೋಣ. ಮೊದಲನೆಯದಾಗಿ ಇಲಾಖೆ ಕೇಂದ್ರೀಕೃತ ಗ್ರಂಥ ಅಯ್ದು ಕ್ರಮವನ್ನು ಪಾಲಿಸುತ್ತ ಬಂದಿದೆ. ಇದರಿಂದಾಗಿ ಹೆಚ್ಚಿನ ತಜ್ಞರಿಗೆ, ಓದುಗರಿಗೆ ಮತ್ತು ಗ್ರಂಥಾಧಿಕಾರಿಗಳಿಗೆ ಆಯಾ ಸ್ಥಳಗಳ ವಿಶಿಷ್ಟವಾದ ಅವಶ್ಯಕತೆಗಳನ್ನು ಪರಿಗಣಿಸಿ ಪ್ರಸ್ತರೆ ಆಯ್ದುಹೊಂದಿರುತ್ತಾರೆ. ರಾಜಧಾನಿಯಲ್ಲಿ ಒಂದು ಆಯ್ದು ಸಮಿತಿ ನಿರ್ದಾರಿಸಿದ ಪ್ರಸ್ತರೆವನ್ನು ರಾಜ್ಯದ ಯಾವುದೇ ಸಾರ್ವಜನಿಕ ಗ್ರಂಥಾಲಯ ಕೊಳ್ಳಬಹುದಾಗಿದೆ. ಕಳೆದ ಐದು ವರ್ಷಗಳಲ್ಲಿ ಸರಾಸರಿ 1330 ಪ್ರಸ್ತರೆಗಳನ್ನು ಸಮಿತಿ ಆಯ್ದು ಪಟ್ಟಿಯನ್ನು ಶಾಖೆಗಳಿಗೆ ಬಿಡುಗಡೆಮಾಡಿದೆ. ಇದರಲ್ಲಿ ಸರಾಸರಿ 65 ಪ್ರಸ್ತರೆಗಳು ವಿಚಾಳನೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಪಟ್ಟಿಯಲ್ಲಿರುವ ಎಲ್ಲಾ ಪ್ರಸ್ತರೆಗಳನ್ನು ಕೆಲವೇ ನಗರ ಗ್ರಂಥಾಲಯಗಳು ಮಾತ್ರ ಹೆಚ್ಚಿನ ಪ್ರತಿಗಳೊಂದಿಗೆ ಕೊಳ್ಳತ್ತವೆ. ಪಟ್ಟಿಯಲ್ಲಿ ಯಾವ ವಿಷಯಾನುಕ್ರಮದ ನಿರ್ಭಂಧವಿಲ್ಲ ಮತ್ತು ಹಣಕಾಸಿನ ಕೌರತೆ ಇರುವೆಡೆ ಒಂದೇ ವಿಷಯದ ಪ್ರಸ್ತರೆಗಳನ್ನು ಯಾವ ಕ್ರಮದಲ್ಲಿ ಕೊಳ್ಳಬೇಕೆಂಬ ಸೂಚನೆಯೂ ಇಲ್ಲ. ಈ ಪಟ್ಟಿಯಲ್ಲಿರುವ ಎಲ್ಲ ಪ್ರಸ್ತರೆಗಳನ್ನು ಹೆಚ್ಚಿನ ಗ್ರಂಥಾಲಯಗಳು ಕೊಳ್ಳಲಾರವು. ಅಂತಹ ಸ್ಥಿರತ್ವ ವಿಚಾಳನೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಟ್ಟಿಯನ್ನು ಪ್ರಸ್ತರೆಗಳನ್ನು ಮೊದಲು ಹೆಚ್ಚಿದಲಾಗುವುದು.

ఈ మోదలే తెలిసిదంతే గ్రామీణ ఓదుగ నగరప్రదేశద ఓదుగనిగింత హచ్చాగి సావజనిక గ్రంథాలయ అవలంబిసిద్దానేయాదరు గ్రంథాలయ వ్యవస్థ గ్రామీణ ప్రదేశశ్శింత నగరగళల్లి ఉత్తమవాగిరువుదరింద మత్తు నగర గ్రంథాలయ ఆయ్ద పట్టియల్లిరువ ఎల్ల పుస్తకగళన్న హచ్చు ప్రతిగళిందిగే కోణ్ణవుదరింద గ్రామీణ శ్రీశామాన్యన బేడికే సారసగటు తిరస్కరిత. అందరే నగర గ్రంథాలయగళల్లి హచ్చు హణవిదే మత్తు కన్నడ పుస్తకగళిగే కదిమే బేడికే ఇదే. గ్రామీణ గ్రంథాలయగళల్లి బహాల కదిమే హణవిదే మత్తు అతీ హచ్చు కన్నడ పుస్తకగళిగే బేడికే ఇదే. పరిణామవాగి హచ్చిన విజాన మత్తు తంత జాన పుస్తకగళు నగర గ్రంథాలయగళల్లి

ಕನ್ನಡದಲ್ಲಿ ಜನಪೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ಉಪಯೋಗಿಸದೆ ಕಪಾಟನಲ್ಲಿ ಉಳಿದಿವೆ. ಇಂತಹ ಉಪಯೋಗಿಸದ ಹೆಚ್ಚಿನ ಪ್ರತಿಗಳನ್ನಾದರೂ ಗ್ರಾಮೀಣ ಗ್ರಂಥಾಲಯಗಳಿಗೆ ಅಗಂದಾಗ್ನಿ ವರ್ಗಾಯಿಸಿದರೆ ಗ್ರಾಮೀಣ ಶ್ರೀಸಾಮಾನ್ಯನಿಗೆ ಅನುಕೂಲವಾಗುವುದರ ಜೊತೆಗೆ ಪ್ರಸ್ತುಕ ಬಳಕೆಯಾಗುವ ಸಾಧ್ಯತೆ ಹೆಚ್ಚಿತ್ತದೆ. ಕನಿಷ್ಠ ಒಬ್ಬ ಓದುಗನಿಗೆ ಅಂಚೆಯ ಮೂಲಕ ಅಥವ ನೇರವಾಗಿ ಅಥವ ಗ್ರಾಮೀಣ ಗ್ರಂಥಾಲಯ ಶಾಖೆಯ ಮೂಲಕ ಇಂತಹ ಪ್ರಸ್ತುಕಗಳನ್ನು ನಗರ ಗ್ರಂಥಾಲಯಗಳಿಂದ ಎರವಲು ಪಡೆಯಲು ಅವಕಾಶ ಕಲ್ಪಿಸಿದರೆ ಈ ಅಸಮತೋಲನ ಸ್ವಲ್ಪ ಮಟ್ಟಿಗಾದರೂ ತಪ್ಪಿತದೆ.

ಮೇಲೆ ತಿಳಿಸಿದ ಆಯ್ದು ಸಮಿತಿ ವರ್ಷಕ್ಕೆ ಎರಡು ಬಾರಿ ಅರ್ಚಿಗಳನ್ನು ಆಹ್ವಾನಿಸಿ ಸಗಟು ಖಿರೀದಿಯ ಉದ್ದೇಶದಿಂದ ಆಯ್ದು ನಡೆಸುತ್ತದೆ. ಅರ್ಚಿಯೋಂದಿಗೆ ಒಂದು ಪ್ರಕ್ರಿಯೆ ಪ್ರತಿಯನ್ನು ಕೊಡಬೇಕು. ದುಬಾರಿ ಬೆಲೆಯ ವಿಶ್ಲೇಷಣೆ ಮತ್ತಿತರ ಪ್ರಸ್ತುಕಗಳನ್ನು ಪ್ರಕ್ರಿಯೆಯಾಗಿ ಕೊಡುವುದು ಸಾಧ್ಯವಾಗದು ಮತ್ತು ಪ್ರತಿಷ್ಠಿತ ಲೇಖಿಕರು ಮತ್ತು ಪ್ರಕಾಶಕರು ಸಗಟು ಖಿರೀದಿಗೆ ಅರ್ಚಿಯನ್ನೇ ಸಲ್ಲಿಸುವುದಿಲ್ಲ. ಹೀಗಾಗಿ ಹಲವು ಅತ್ಯುತ್ತಮ ಪ್ರಸ್ತುಕಗಳು ಸಾವಜನಿಕ ಗ್ರಂಥಾಲಯ ಆಯ್ದು ಪಟ್ಟಿಯಲ್ಲಿ ಸೇರುವುದಿಲ್ಲ. ಇದೇ ರೀತಿ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಅಂಗಸಂಸ್ಥೆಗಳ ಸುಲಭ ಬೆಲೆಯ ಪ್ರಸ್ತುಕಗಳೂ ಈ ಪಟ್ಟಿಯಲ್ಲಿ ಕಾಣಿಸಿಗದು. ಒಂದೇದೇ ಸರ್ಕಾರಿ ಅಂಗಸಂಸ್ಥೆಗಳಲ್ಲಿ ಪ್ರಚಾರ, ವಿತರಣೆ ಮತ್ತು ಮಾರಾಟ ವ್ಯವಸ್ಥೆ ಶಿಧಿಲವಾದರೆ ಮತ್ತೊಂದೆಡೆ ಸಾವಜನಿಕ ಗ್ರಂಥಾಲಯ ಇಲಾಖೆ ತಾನೇ ಮುಂದಾಗಿ ಇಂತಹ ಪ್ರಸ್ತುಕಗಳನ್ನು ಅರ್ಚಿಗಳನ್ನು ಹಿಂದೆ ಆಯ್ದುಗೊಂಡ ಪ್ರಸ್ತುಕದ ಉಪಯೋಗವಾಗಿದೆಯೇ ಎಂದಾಗಲಿ, ಈಗಾಗಲೇ ಅದೇ ವಿಷಯದ ಬಗ್ಗೆ ಬೇರೆ ಪ್ರಸ್ತುಕಗಳಿವೆಯೆ ಎಂದಾಗಲಿ ಅಥವಾ ಬೇರಾವುದಾದರು ರೀತಿಯಲ್ಲಿ ಪ್ರಸ್ತುಕದ ಗುಣಮಟ್ಟ ನಿರ್ದಿಷ್ಟಿಸುವ ಪದ್ದತಿಯಾಗಲಿ ಇಲ್ಲ. ಸಮಿತಿ ಆಯಾ ವರ್ಷ ಪ್ರಕಟಿಸಿದ ಪ್ರಸ್ತುಕಗಳನ್ನಷ್ಟೇ ಪರಿಶೀಲಿಸುವುದರಿಂದ ಈ ಹಿಂದೆ ಒಂದಿರಬಹುದಾದ ಪ್ರಸ್ತುಕಗಳು ಒಮ್ಮೆ ತಪ್ಪಿದವೆಂದರೆ ಮತ್ತೆ ಆಯ್ದುಯಾಗುವ ಸಾಧ್ಯತೆ ಇಲ್ಲ. ಒಂದೇ ವಿಷಯದ ಬಗ್ಗೆ ಎರಡು ಅಥವ ಹೆಚ್ಚು ಪ್ರಸ್ತುಕಗಳಿದ್ದರೆ ಅವುಗಳನ್ನು ಯಾವ ಕ್ರಮದಲ್ಲಿ ಒಂದು ಗ್ರಂಥಾಲಯ ಕೊಳ್ಳಲು ಪರಿಗಣಿಸಬೇಕು ಎಂದು ನಿರ್ದಿಷ್ಟಿಸುವುದಿಲ್ಲ. ಒಟ್ಟಿನಲ್ಲಿ ಸಾವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖಿರೀದಿಗಾಗಿ ಕೇಂದ್ರೀಕೃತ ಪ್ರಸ್ತುಕ ಆಯ್ದು ಪದ್ದತಿ ಶ್ರೀ ಸಾಮಾನ್ಯನ ಅವಶ್ಯಕತೆ, ನಿರೀಕ್ಷೆ ಮತ್ತು ಸಲಹೆಗಳಿಗೆ ಅಷ್ಟು ಅದ್ಯತೆ ಕೊಡುತ್ತಿಲ್ಲ. ನಾಗರಿಕರ ಅವಶ್ಯಕತೆಗಳ ಬಗ್ಗೆ ಸರ್ವೇಕ್ಷಣಗಳನ್ನು ನಡೆಸಿಲ್ಲ ಮತ್ತು ಅರ್ಚಿಗಳೋಂದಿಗೆ ಒಂದು ಮತ್ತು ಸಮಿತಿಗಾಗಿ ಪ್ರದರ್ಶಿಸಿದ ಪ್ರಸ್ತುಕಗಳನ್ನು ಪರಿಶೀಲಿಸಿ ಸಲಹೆ ನೀಡಲು ಓದುಗರಿಗೆ ಅವಕಾಶವಿಲ್ಲ. ಅಂತಹೆಯ ವಿಮರ್ಶೆಗಳನ್ನು, ಗ್ರಂಥ ಸ್ವೀಕಾರ ಪಟ್ಟಿಗಳನ್ನು ಮತ್ತು ಪ್ರಕಾಶಕರ ಮಾರಾಟಗಾರರ ಪಟ್ಟಿಗಳನ್ನು ಸಂಗ್ರಹಿಸಿ ಓದುಗರ ಗಮನಕ್ಕೆ ತಂದು ಅವರ ಸಲಹೆ ಪಡೆಯುವ

ಈ ಅಯ್ದಾಕ್ರಮದಲ್ಲಿ ಈ ಹಿಂದೆ ಆಯ್ದುಗೊಂಡ ಪ್ರಸ್ತುಕದ ಉಪಯೋಗವಾಗಿದೆಯೇ ಎಂದಾಗಲಿ, ಈಗಾಗಲೇ ಅದೇ ವಿಷಯದ ಬಗ್ಗೆ ಬೇರೆ ಪ್ರಸ್ತುಕಗಳಿವೆಯೆ ಎಂದಾಗಲಿ ಅಥವಾ ಬೇರಾವುದಾದರು ರೀತಿಯಲ್ಲಿ ಪ್ರಸ್ತುಕದ ಗುಣಮಟ್ಟ ನಿರ್ದಿಷ್ಟಿಸುವ ಪದ್ದತಿಯಾಗಲಿ ಇಲ್ಲ. ಸಮಿತಿ ಆಯಾ ವರ್ಷ ಪ್ರಕಟಿಸಿದ ಪ್ರಸ್ತುಕಗಳನ್ನಷ್ಟೇ ಪರಿಶೀಲಿಸುವುದರಿಂದ ಈ ಹಿಂದೆ ಒಂದಿರಬಹುದಾದ ಪ್ರಸ್ತುಕಗಳು ಒಮ್ಮೆ ತಪ್ಪಿದವೆಂದರೆ ಮತ್ತೆ ಆಯ್ದುಯಾಗುವ ಸಾಧ್ಯತೆ ಇಲ್ಲ. ಒಂದೇ ವಿಷಯದ ಬಗ್ಗೆ ಎರಡು ಅಥವ ಹೆಚ್ಚು ಪ್ರಸ್ತುಕಗಳಿದ್ದರೆ ಅವುಗಳನ್ನು ಯಾವ ಕ್ರಮದಲ್ಲಿ ಒಂದು ಗ್ರಂಥಾಲಯ ಕೊಳ್ಳಲು ಪರಿಗಣಿಸಬೇಕು ಎಂದು ನಿರ್ದಿಷ್ಟಿಸುವುದಿಲ್ಲ. ಒಟ್ಟಿನಲ್ಲಿ ಸಾವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖಿರೀದಿಗಾಗಿ ಕೇಂದ್ರೀಕೃತ ಪ್ರಸ್ತುಕ ಆಯ್ದು ಪದ್ದತಿ ಶ್ರೀ ಸಾಮಾನ್ಯನ ಅವಶ್ಯಕತೆ, ನಿರೀಕ್ಷೆ ಮತ್ತು ಸಲಹೆಗಳಿಗೆ ಅಷ್ಟು ಅದ್ಯತೆ ಕೊಡುತ್ತಿಲ್ಲ. ನಾಗರಿಕರ ಅವಶ್ಯಕತೆಗಳ ಬಗ್ಗೆ ಸರ್ವೇಕ್ಷಣಗಳನ್ನು ನಡೆಸಿಲ್ಲ ಮತ್ತು ಅರ್ಚಿಗಳೋಂದಿಗೆ ಒಂದು ಮತ್ತು ಸಮಿತಿಗಾಗಿ ಪ್ರದರ್ಶಿಸಿದ ಪ್ರಸ್ತುಕಗಳನ್ನು ಪರಿಶೀಲಿಸಿ ಸಲಹೆ ನೀಡಲು ಓದುಗರಿಗೆ ಅವಕಾಶವಿಲ್ಲ. ಅಂತಹೆಯ ವಿಮರ್ಶೆಗಳನ್ನು, ಗ್ರಂಥ ಸ್ವೀಕಾರ ಪಟ್ಟಿಗಳನ್ನು ಮತ್ತು ಪ್ರಕಾಶಕರ ಮಾರಾಟಗಾರರ ಪಟ್ಟಿಗಳನ್ನು ಸಂಗ್ರಹಿಸಿ ಓದುಗರ ಗಮನಕ್ಕೆ ತಂದು ಅವರ ಸಲಹೆ ಪಡೆಯುವ

ಕೊನೆಯದಾಗಿ ಗ್ರಂಥಗಳನ್ನು ಉಪಯೋಗಿಸಲು ಪ್ರಚೋದಿಸುವಂತಹ ಕಾರ್ಯಕ್ರಮಗಳಾವುವು ಸಾವಜನಿಕ

ಕನ್ನಡದಲ್ಲಿ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ಗ್ರಂಥಾಲಯಗಳ ಜಾಲದಲ್ಲಿ ಇಲ್ಲ. ಒಟ್ಟೆನಲ್ಲಿ ಸಾವಣಿಕ ಗ್ರಂಥಾಲಯಗಳಲ್ಲಿ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ ಮತ್ತು ಪ್ರಸ್ತುಕಗಳೂ ಲಭ್ಯವಿಲ್ಲದ್ದರಿಂದ ಇಂತಹ ಪ್ರಸ್ತುಕಗಳು ಶ್ರೀ ಸಾಮಾನ್ಯನನ್ನು ಗ್ರಂಥಾಲಯ ಮಾರ್ಗವಾಗಿ ತಲುಪುವ ಸಾಧ್ಯತೆ ಶೀರ್ ಕಡಿಮೆ.

## ಉಪಸಂಹಾರ

ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳ ಅವಶ್ಯಕತೆ ಶ್ರೀಸಾಮಾನ್ಯನಿಗೆ ಹಿಂದೆಂದಿಗಿಂತ ಈಗ ಹೆಚ್ಚಿನಿಚ್ಛಿಕವಾಗಿದೆ. ಹಲವಾರು ನ್ಯಾನತೆಗಳ ನಡುವೆಯೂ ಕನ್ನಡ ಲೇಖಿಕರು ಸಾಮಾನ್ಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳನ್ನು ಶ್ರೀಸಾಮಾನ್ಯನಿಗೆ ನೀಡಿರುವುದು ಸ್ವತ್ವಾಹ. ಒಟ್ಟಾರೆಯಾಗಿ ಲೇಖಿಕರ ಮತ್ತು ಪ್ರಕಾಶಕರ ಸತತ ಪ್ರಯತ್ನದಿಂದಾಗಿ ಕನ್ನಡದಲ್ಲಿ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಕಟಣೆಗಳು ಸಮೃದ್ಧಿಯ ಕಡೆ ಸಾಗಿದೆಯಾದರೂ, ಹೆಚ್ಚಿನ ಸಂಖ್ಯೆಯಲ್ಲಿ ತಜ್ಞ ವಿಚಾಳನಿಗಳು ಮತ್ತು ತಂತ್ರಜ್ಞರು ವಿಷಯವನ್ನು ಶ್ರೀಸಾಮಾನ್ಯನಿಗೆ ಅವನ ಭಾಷೆಯಲ್ಲಿ ಹೇಳಿವ ಕಾರ್ಯದಲ್ಲಿ ಇನ್ನೂ ತೊಡಗಿಸಿಕೊಳ್ಳಬೇಕಿದೆ. ವಿಷಯ ಮತ್ತು ರೂಪಗಳ ವೈವಿಧ್ಯತೆ ಅಪೇಕ್ಷಣೀಯ. ಕಸುಬಿಗೆ ಸಂಬಂಧಿಸಿದ ತಂತ್ರಜ್ಞಾನ ಕೈಗಿಡಿಗಳು ವಿವುಲವಾಗಿ ಪ್ರಕಟವಾಗಬೇಕಾಗಿದೆ. ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಕ್ರಮ ಬಧ್ಯ ವಿಮರ್ಶೆ ಮತ್ತು ಮೌಲ್ಯಮಾಪನಕ್ಕೆ ಒಳಪಟ್ಟು ಅಹ ಲೇಖಿಕರಿಗೆ ಮನ್ವಣಿ, ಪ್ರಶ್ನೆ, ಪುರಸ್ಕಾರ ದೊರೆಯುವಂತಾಗಬೇಕು.

ಲೇಖಿಕರ ಪರಿಶ್ರಮ ಸಾಧನಕಗೊಳಿಸಲು ಪ್ರಸ್ತುಕ ಪ್ರಕಟಗೊಂಡು ಸಮರ್ಥವಾಗಿ ವಿಶೇಷ ಮತ್ತು ಮಾರಾಟವಾದಾಗ ಮಾತ್ರ ಸಾಧ್ಯ. ಅಂದರೆ ಜನಪ್ರಿಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಶ್ರೀ ಸಾಮಾನ್ಯನಿಗೆ ಸುಲಭದಲ್ಲಿ ತಲುಪಬೇಕಾದರೆ ಪ್ರಚಾರ, ವಿಶೇಷ ಮತ್ತು ಮಾರಾಟ ವ್ಯವಸ್ಥೆಯನ್ನು ಬಹಳಷ್ಟು ಬಲಪಡಿಸಬೇಕಾಗಿದೆ. ಕೆಲವು ನಗರಗಳಲ್ಲಿರುವ ಮಾರಾಟಮಳಿಗೆ ಮತ್ತು ಯಾವಾಗಲಾದರೋಮೈ ನಡೆಸುವ ಪ್ರಸ್ತುಕ ಪ್ರದರ್ಶನಗಳನ್ನು ಒಟ್ಟಾರೆ ಪ್ರಸ್ತುಕಗಳನ್ನು ಶ್ರೀ ಸಾಮಾನ್ಯನ ಹತ್ತಿರಕ್ಕೆ ಕೊಂಡೊಯ್ದುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಈ ನಿಶ್ಚಯದಲ್ಲಿ ಪ್ರಸ್ತುಕೋದ್ಯಮ ಬಹಳಷ್ಟು ಶ್ರಮಿಸಬೇಕಿದೆ. ಅಲ್ಲ ಸ್ವಲ್ಪ ಸಾಧನೆಯಾಗಿದ್ದರೆ ಅದು ಕೆಲವೇ ಕೆಲವು ಪ್ರತಿಷ್ಠಿತ ಖಾಸಗಿ ಪ್ರಕಾಶಕರಿಂದ ಮಾತ್ರ. ಸರ್ಕಾರದ ಸರ್ಗಣ ವಿರೀದಿಯನ್ನು ಗಮನದಲ್ಲಿ ಇಟ್ಟು ಕೊಂಡ ಪ್ರಕಾಶಕರಿಂದ ಒಳ್ಳೆಯ ಗುಣಮಟ್ಟದ ಪ್ರಸ್ತುಕಗಳನ್ನಾಗಲಿ ಅಥವ ಸಮರ್ಥ ಪ್ರಚಾರ, ವಿಶೇಷ ಮತ್ತು ಮಾರಾಟವನ್ನಾಗಲಿ ನಿರೀಕ್ಷಿಸಲಾಗದು. ಇನ್ನು ಸರ್ಕಾರದ ಅಂಗ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆದ ಪ್ರಕಾಶಕರು ಪ್ರಚಾರ, ವಿಶೇಷ ಮತ್ತು ಮಾರಾಟದ ಮಹತ್ವವನ್ನೇ ಅರಿತಂತಿಲ್ಲ. ಈ ವ್ಯವಸ್ಥೆಯನ್ನು ಒಂದು ಅನಾವಶ್ಯಕ ಲಾಭಕೋರ ಮದ್ದತ್ತತೆ ವ್ಯವಸ್ಥೆ ಎಂದು ತಪ್ಪಾಗಿ ಅಧೇಕ್ಷಿಸಿ ವಕ್ರ ದೃಷ್ಟಿಯಿಂದ ನೋಡುವ ಪರಿಪಾಠ ನಿಲ್ಲಿಸಿ ಅಂತಹ ವ್ಯವಸ್ಥೆಯನ್ನು ಆಧುನಿಕ ಪ್ರಸ್ತುಕೋದ್ಯಮದ ಆಡಳಿತ ಪರಿಕ್ರಮ ಎಂದು ಪರಿಗಣಿಸಬೇಕಿದೆ.

ಕನ್ನಡದಲ್ಲಿ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು

ನೂರಾರು ಏಕವ್ಯಕ್ತಿ ಪ್ರಕಾಶನಗಳು ಕೆವಿಷ್ಟು ಒಂದು ಸಹಕಾರ ಸಂಘದಂತಹ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳುವೆ ಪ್ರಸ್ತುಕಗಳ ಬಗೆಗಿನ ಮಾಹಿತಿಯನ್ನು ಪಟ್ಟಿಗಳ ಮೂಲಕ ನಾಡಿನ ಉದ್ದಗಲಕ್ಕೂ ಪ್ರಸಾರ ಮಾಡದೆ, ಅಂಚೆ ಮೂಲಕವಾದರೂ ವ್ಯವಹರಿಸದೆ ಓದುಗರನ್ನು ನೇರವಾಗಿ ತಲುಪಲಾಗುವುದಿಲ್ಲ. ಗ್ರಾಮಾಂತರ ಓದುಗರಿಗೆ ಹೆಚ್ಚು ಹೆಚ್ಚು ಪ್ರಸ್ತುಕದ ಅಂಗಡಿಗಳ ಮತ್ತು ಪ್ರದರ್ಶನಗಳ ಅವಶ್ಯಕತೆ ಪೂರ್ವಸ್ಥದೆ ಅವರು ಪ್ರಸ್ತುಕ ಕೊಳ್ಳುತ್ತಿಲ್ಲ ಎಂದು ದೂರವುದು ಸರಿಯಲ್ಲ.

ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಶ್ರೀ ಸಾಮಾನ್ಯನ್ನು ತಲುಪಲು ಬಹುಮುಖ್ಯ ವಾಹಿನಿಯಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಈ ದಿಶೆಯಲ್ಲಿ ಯಾವ ಮಹತ್ವರ ಯೋಜನೆಯನ್ನೂ ಇಟ್ಟುಕೊಳ್ಳುವೆ ಶೋಚನಿಯ ಸ್ಥಿತಿಯಲ್ಲಿವೆ. ಈ ಇಲಾಖೆ ಜನಸಂಖ್ಯೆಯ ಶೇ 1 ರಷ್ಟು ಸದಸ್ಯತ್ವವನ್ನ ತಾನು ಇತ್ತೀಚೆಗೆ ತೆರೆದಿರುವ ಕೇವಲ 2250 ಗ್ರಾಮ ಗ್ರಂಥಾಲಯಗಳಲ್ಲಿ (ರಾಜ್ಯದಲ್ಲಿ ಒಟ್ಟು 30,000 ಗ್ರಾಮಗಳಿವೆ) ಹೊಂದಿರುವುದು ಈ ಗ್ರಂಥಾಲಯಗಳು ತಮ್ಮ ನಿಗದಿತ ಮಾರುಕಟ್ಟೆಯನ್ನು ಎಪ್ಪು ಪ್ರವೇಶಿಸಿವೆ ಎಂದು ಎತ್ತಿ ತೋರಿಸುತ್ತದೆ. ಮೇಲಾಗಿ ಈ ಗ್ರಂಥಾಲಯಗಳ ಗ್ರಂಥ ಸಂಗ್ರಹಣೆಯ ಗುಣಮಟ್ಟವನ್ನು ಸರ್ವೇಕ್ಷಣಾಗಳು ನಿರ್ದಾರಿಸುವಾಗಿ ಕಳಪೆ ಎಂದು ಸಾರಿವೆ. ಆದ್ದರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಶೀಫ್ಸ್‌ವೇ ಶಾಖೆಗಳನ್ನು ಹೆಚ್ಚಿಸುವುದರ ಜೊತೆಗೆ ಸದಸ್ಯತ್ವವನ್ನು ಹೆಚ್ಚಿಸುವೀಕು ಮತ್ತು ಅತೀ ಮುಖ್ಯವಾಗಿ ಪ್ರಸ್ತುಕ ಸಂಗ್ರಹಣೆಯನ್ನು ಬಲಪಡಿಸುವೀಕು. ಸಾರ್ವಜನಿಕ ಗ್ರಂಥಾಲಯಗಳ ಮೂಲಕ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳನ್ನು ಶ್ರೀ ಸಾಮಾನ್ಯನಿಗೆ ತಲುಪಿಸಲು ವಿಫಲವಾಗಿರುವುದರಿಂದ ಹಲವು ಕಾರ್ಯಗಳು ತುತ್ತಾಗಿ ಆಗಬೇಕಿದೆ. ಮೊದಲನೆಯದಾಗಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಮಗ್ರ ಗ್ರಂಥಸೂಚಿಯನ್ನು ನಿಯೋಜಿಸುವಲ್ಲಿ ನಿರಾಸಕ್ಕಿ ತೋರಿಸದೆ ಕಾರ್ಯ ಪ್ರವೃತ್ತವಾಗಬೇಕು. ಎರಡನೆಯದಾಗಿ ಸಮಗ್ರ ಗ್ರಂಥ ಸಂಗ್ರಹಣೆಯ ಜವಾಬ್ದಾರಿಯನ್ನು ನಿಭಾಯಿಸಲು ಪಣತೋಡಬೇಕಿದೆ. ಮೂರನೆಯದಾಗಿ ಈಗ ಪ್ರಚಲಿತವಿರುವ ಸಗಟು ಏರೀದಿ ಮಾರ್ಗವನ್ನು ಸಂಪೂರ್ಣ ಪರಿಷ್ಠಿಸಿ ಓದುಗರು ಮತ್ತು ಗ್ರಂಥಾಲಯ ಸಿಬ್ಬಂದಿ ಪ್ರಸ್ತುಕಗಳ ಅಯ್ದುಯ ಕಾರ್ಯದಲ್ಲಿ ಸಕ್ರಿಯ ಪಾತ್ರದಾರಿಗಳಾಗಲು ಅನುವ ಮಾಡಿಕೊಡಬೇಕು. ನಾಲ್ಕನೆಯದಾಗಿ ಕಾರ್ಯದೇಹನ್ನಾಯ ಪ್ರಕಟಿತ ಪ್ರಸ್ತುಕಗಳ ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಪಡೆದು ಕೊಳ್ಳಲು ಹಲವು ಉತ್ತೇಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಈ ಕಾರ್ಯ ಜಾರಿಗೆ ತರುವಾಗ ಸಾರ್ವಜನಿಕ ಇಲಾಖೆ ಒಂದು ತೆರಿಗೆ ಇಲಾಖೆಯಂತೆ ವರ್ತಿಸಬಾರದು. ಕನ್ನಡ ಕನ್ನಡ ಎಂದು ನಗರಗಳಲ್ಲಿ ಬೊಬ್ಬಿಡದೆ ಕನ್ನಡದಲ್ಲಿ ವ್ಯವಹರಿಸುವ ಹಾಗೂ ಕಲಿಯುವ ಗ್ರಾಮಾಂತರ ಪ್ರದೇಶಗಳಲ್ಲಿ ಓದಲು ಕನ್ನಡದಲ್ಲಿ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತುಕಗಳು ಹೇರಳವಾಗಿ ದೂರದೆಹಿಂದಿನ ಮಾಡುವುದು ಉಚಿತ.

-----  
\*

ಗ್ರಂಥಾಲಯ ವಿಚಾಳನ, ೧ (೨) ನವೆಂಬರ್ ೨೦೦೧, ಜ-ಜಿ ಮತ್ತು ಉಪಗ್ರಹ ನ್ಯಾಸ್‌ಲೆಟರ್, ಸಂಚಿಕೆ. ೧೦, ಸಂಪುಟ ೩, ಜುಲೈ-ಸೆಪ್ಟೆಂಬರ್ ೨೦೦೨, ಪೃ. ೨-೩) ("Availability of popular science and technology books in Kannada", *Granthalaya Vijnana* (in Kannada), 1 (2) November 2001, 5-15 and UPAGRAH Newsletter, Vol. XXX, No. 3, July-September 2002, p7-8).

ಲೇಕೆಖಿರ ವಿವರ

ಕನ್ನಡದಲ್ಲಿ ಜನಪೀಯ ವಿಚಾಳನ ಮತ್ತು ತಂತ್ರಜ್ಞಾನ ಪ್ರಸ್ತರಕಗಳು

ಡಾ. ಎಂ ಎಸ್ ಶ್ರೀಧರ್‌ರವರು ಗಣರ್ತ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಏರಡೂ ವಿಷಯಗಳಲ್ಲಿ ಸ್ವತಕೋತ್ತರ ಪದವೀಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಚಾಳನದಲ್ಲಿ ಡಾಕ್ಟರೇಟ್ ಪದೇದಿದ್ದಾರೆ. ಅವರು ಕಳೆದ ಇಂ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, 1978 ರಿಂದ ಇಸ್ಲ್ಯಾಮಿ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗದ ಮುಖ್ಯಸ್ಥರಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ದು ಎನ್ ಎ ಎಲ್, ಇ ಇ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯಕ್ರಮ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್‌ರವರು ನಾಲ್ಕು ಪ್ರಸ್ತರಕಗಳು ಹಾಗೂ ಒಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪ್ರಸ್ತರಕಗಳಾಗಿ ಇ ಪಠ್ಯಗಳನ್ನು ಬರೆದಿದ್ದಾರೆ. ಮುಕ್ತ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಚಾಳನ ಪದವಿ ಹಾಗೂ ಸ್ವತಕೋತ್ತರ ವಿದ್ಯಾರ್ಥಿಗಳಾಗಿ ಪಠ್ಯ ಸಾಮಾಗ್ರಿಯನ್ನು ರಚಿಸಿದ್ದು, ಇದಲ್ಲದೆ ಸುಮಾರು ಏಂ ಲೇಖನಗಳನ್ನು ವಿವಿಧ ಸಮೀಕ್ಷನಗಳಲ್ಲಿ ಮಂಡಿಸಿದ್ದಾರೆ.

**E-mail:** [sridharmirle@yahoo.com](mailto:sridharmirle@yahoo.com), [mirle.sridhar@gmail.com](mailto:mirle.sridhar@gmail.com), [sridhar@isac.gov.in](mailto:sridhar@isac.gov.in) ; **Phone:** 91-80-25084451; **Fax:** 91-80-25084475.